



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ಈ ಬ್ಯಾಂಕಿನ 2024-2025ನೇ ಸಾಲಿನ

### 113ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು

ದಿನಾಂಕ : 31-08-2025 ನೇ ಭಾನುವಾರ ಬೆಳಿಗ್ಗೆ 11-00 ರಿಂದ ಬ್ಯಾಂಕಿನ ಅಧ್ಯಕ್ಷರಾದ

ಶ್ರೀ ಜಿ. ರಾಜು ಇವರ ಅಧ್ಯಕ್ಷತೆಯಲ್ಲಿ

ಶಿವಮೊಗ್ಗದ ಗಾಂಧಿಪಾರ್ಕ್‌ನಲ್ಲಿರುವ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಸಲಾಗುತ್ತದೆ  
ಮಾನ್ಯ ಸದಸ್ಯರುಗಳೆಲ್ಲರೂ ಸಕಾಲಕ್ಕೆ ಆಗಮಿಸಿ, ಕಾರ್ಯಕಲಾಪಗಳಲ್ಲಿ ಅಮೂಲ್ಯ ಸಹಕಾರ ಮತ್ತು  
ಸಲಹೆಯನ್ನು ನೀಡಿ ಸಭೆಯು ಯಶಸ್ವಿಯಾಗಿ ನೆರವೇರಲು ಕೋರಿದೆ.

#### ಕಾರ್ಯಕ್ರಮಗಳು :

ಪುಟ ಸಂಖ್ಯೆ

- 1 ಪ್ರಾರ್ಥನೆ.
- 2 ಸ್ವಾಗತ.
- 3 ಅಗಲಿದ ಸದಸ್ಯರಿಗೆ ಮತ್ತು ಗಣ್ಯರಿಗೆ ಶ್ರದ್ಧಾಂಜಲಿ ಆರ್ಪಿಸುವುದು.
- 4 ಉತ್ತಮ ಸಾಲಗಾರರಿಗೆ ಸನ್ಮಾನ.
- 5 ಮೀಟಿಂಗ್ ನೋಟೀಸನ್ನು (ಮಹಾಸಭೆಯ ತಿಳುವಳಿಕೆಯನ್ನು) ಓದಿ ದಾಖಲು ಮಾಡುವುದು.  
ಕ.ಟಿ :8348 ಸದಸ್ಯರಿಗೆ ಅಂಚೆ ಮೂಲಕ ಮೀಟಿಂಗ್ ನೋಟೀಸ್ ಕಳುಹಿಸಲಾಗಿದೆ ಹಾಗೂ ಸ್ಥಳೀಯ  
ದಿನಪತ್ರಿಕೆಗಳಲ್ಲಿ ಪ್ರಕಟಣೆ ಮೂಲಕ ತಿಳುವಳಿಕೆ ನೀಡಲಾಗಿದೆ.
- 6 ತಾ. 11-08-2024 ರಂದು ನಡೆದ 2023-24ನೇ ಸಾಲಿನ ಸರ್ವಸದಸ್ಯರ ಸಭೆ ನಡೆವಳಿಕೆಗಳನ್ನು ಓದಿ  
ದಾಖಲು ಮಾಡುವುದು.
- 7 2024-25ನೇ ಸಾಲಿನ ಆಡಳಿತ ವರದಿ.
- 8 2024-25ನೇ ಸಾಲಿನ ಆಡಿಟ್ ಆದ ಆಸ್ತಿ-ಜವಾಬ್ದಾರಿ ತ:ಖ್ತಿ ಮತ್ತು ಲಾಭ-ನಷ್ಟ ತ:ಖ್ತಿ ಮಂಡನೆ.
- 9 2024-25ನೇ ಸಾಲಿನ ಆಯವ್ಯಯದ ಅನುದಾನಗಳಲ್ಲಿನ ಹೆಚ್ಚುವರಿ ಖರ್ಚುಗಳ ಅನುಮೋದನೆ  
ಹಾಗೂ 2025-26 ನೇ ಸಾಲಿನ ಅಂದಾಜು ಆಯ-ವ್ಯಯ ಮಂಜೂರು ಮಾಡುವುದು.
- 10 2024-25ನೇ ಸಾಲಿನ ಲಾಭ ಹಂಚಿಕೆ.
- 11 2025-26ನೇ ಸಾಲಿಗೆ ಶಾಸನ ಬದ್ಧ ಲೆಕ್ಕ ಪರಿಶೋಧಕರ ನೇಮಕ ಮತ್ತು ಕೊಡಬಹುದಾದ ಸಂಭಾವನೆ  
ಕುರಿತು.
- 12 ಬ್ಯಾಂಕಿಗೆ ಸದಸ್ಯರನ್ನು ಸೇರಿಸಿಕೊಂಡ ಮತ್ತು ಸದಸ್ಯತ್ವದಿಂದ ಸಮಾಪನೆ ಮಾಡಿರುವ ಬಗ್ಗೆ.
- 13 ಬ್ಯಾಂಕಿನ ನಿರ್ದೇಶಕರು ಮತ್ತು ಅವರ ಸಂಬಂಧಿಕರು ಪಡೆದಿರುವ ಸಾಲಗಳ ಪರಿಶೀಲನೆ ಹಾಗೂ  
ಸುಸ್ತಿಯಾಗಿದ್ದಲ್ಲಿ ವಸೂಲಾತಿಗೆ ಕೈಗೊಂಡಿರುವ ಕ್ರಮ.
- 14 ಬೈಲಾ ತಿದ್ದುಪಡಿ.
- 15 2024-25ನೇ ಸಾಲಿನ ಆಡಿಟ್ ವರದಿ ಹಾಗೂ ಕಛೇರಿ ಸಮಜಾಯಿಷಿ.
- 16 ಅಧ್ಯಕ್ಷರ ಅನುಮತಿ ಮೇರೆಗೆ ಬರಬಹುದಾದ ಇತರೆ ವಿಷಯಗಳು.
- 17 ಪ್ರತಿಭಾ ಪುರಸ್ಕಾರ.
- 18 ಅಧ್ಯಕ್ಷರ ಭಾಷಣ.
- 19 ವಂದನಾರ್ಪಣೆ.

ದಿನಾಂಕ : 28.07.2025

ಸ್ಥಳ : ಶಿವಮೊಗ್ಗ

ನಿರ್ದೇಶಕರ ಮಂಡಲಿ ಅಪ್ಪಣೆ ಮೇರೆಗೆ

ಕೆ.ಎಂ. ಮನೋಜ್ ಕುಮಾರ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಸೂಚನೆ : ಮಹಾಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳಿದ್ದಲ್ಲಿ ಬ್ಯಾಂಕಿನ ಅಧ್ಯಕ್ಷರಿಗೆ ಒಂದು ವಾರ ಮುಂಚಿತವಾಗಿ ಲಿಖಿತವಾಗಿ ತಿಳಿಸತಕ್ಕದ್ದು.  
ಸಭೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರುಗಳಿಗೂ ಭೋಜನದ ವ್ಯವಸ್ಥೆ ಇರುತ್ತದೆ.



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

### ನಿರ್ದೇಶಕರ ಮಂಡಳಿ

1. ಅಧ್ಯಕ್ಷರು : ಜಿ. ರಾಜು, ಗಿರಿಯಪ್ಪ ಕಾಂಪೌಂಡ್, ಓ.ಟಿ.ರಸ್ತೆ, ಶಿವಮೊಗ್ಗ. 9448438196
2. ಉಪಾಧ್ಯಕ್ಷರು : ಜಿ.ಹೆಚ್. ಪ್ರೇಮಾ, 1ನೇ ಕ್ರಾಸ್, ಟ್ಯಾಂಕ್ ಮೊಹಲ್ಲ, ಶಿವಮೊಗ್ಗ 8105859285
3. ಖಜಾಂಚಿಗಳು : ಬಿ. ಲೋಕೇಶ್, “ಚನ್ನಕೇಶವ ನಿಲಯ”, ಸಹ್ಯಾದ್ರಿ ಕಾಲೇಜು ಎದುರು, 2ನೇ ಕ್ರಾಸ್, ವಿದ್ಯಾನಗರ, ಶಿವಮೊಗ್ಗ. 9620959968.

### ಸಮಿತಿ ಸದಸ್ಯರು

ಶ್ರೀಯುತರುಗಳಾದ,

4. ಎಂ. ಉಮಾಶಂಕರ ಉಪಾಧ್ಯ, ಮಾಜಿ ನಗರಸಭಾ ಸದಸ್ಯರು, ಮಾಜಿ ಸದಸ್ಯರು, ಟೆಲಿಕಾಂ ಅಡ್ವೈಸರಿ ಕಮಿಟಿ, ಕರ್ನಾಟಕ ಸರ್ಕಾರ, ಉಪಾಧ್ಯ ಸರ್ವಿಸಸ್, ಕೋಟೆ ರಸ್ತೆ, ಶಿವಮೊಗ್ಗ. 9448806986
5. ಎಂ.ಕೆ. ಸುರೇಶ್ ಕುಮಾರ್, ಮಾಜಿ ನಗರಸಭಾ ಅಧ್ಯಕ್ಷರು, “ಶ್ರೀ ಚಿಕ್ಕಕೃಪ”, 2ನೇ ಮುಖ್ಯರಸ್ತೆ, 3ನೇ ತಿರುವು, ವಿನೋಬನಗರ, ಶಿವಮೊಗ್ಗ. 9448192121
6. ಎಸ್.ಕೆ. ಮರಿಯಪ್ಪ, ಶಿವಮೊಗ್ಗ ಮಹಾನಗರಪಾಲಿಕಾ ಮಾಜಿ ಮಹಾಪೌರರು, ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷರು, ಮತ್ತು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು, ವೆಂಕಟೇಶ ನಗರ, ಶಿವಮೊಗ್ಗ. 9448638228
7. ಸಿ. ಹೊನ್ನಪ್ಪ, ಮಾಜಿ ನಗರಸಭಾ ಸದಸ್ಯರು, ತೃಪ್ತಿ, ನಂ. ಬಿ-145, 4ನೇ ಬಿ ಕ್ರಾಸ್, 80 ಅಡಿ ರಸ್ತೆ, ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ 9448159336
8. ಶ್ರೀ ಎಸ್.ಪಿ. ಶೇಷಾದ್ರಿ, ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಮತ್ತು ಪ್ರಕಾಶಕರು, ಮುದ್ರಕರು, ಜನವಾರ್ತೆ ಓ.ಟಿ.ರಸ್ತೆ, ಶಿವಮೊಗ್ಗ. 9880787566
9. ಜಿ. ಚಂದ್ರಶೇಖರ್, “ಚಂದಿರಾ”, ಕೊಂಕಣ್ ಟ್ರೇಡರ್ಸ್ ಪಕ್, 5ನೇ ಕ್ರಾಸ್, ವಿದ್ಯಾನಗರ, ಶಿವಮೊಗ್ಗ. 9448458524
10. ಕೆ. ರಂಗನಾಥ್, ಮಾಜಿ ನಿರ್ದೇಶಕರು, ಭದ್ರಾ ಅಚ್ಚುಕಟ್ಟು ಅಭಿವೃದ್ಧಿ (ಕಾಡಾ) ಪ್ರಾಧಿಕಾರ, ಕರ್ನಾಟಕ ಸರ್ಕಾರ. ಶರಾವತಿನಗರ, 7 ನೇ ಕ್ರಾಸ್, ಶಿವಮೊಗ್ಗ. 9538633898
11. ಶ್ರೀಮತಿ ರೇಖಾ ಚಂದ್ರಶೇಖರ್, ಮಾಜಿ ಉಪಮೇಯರ್, “ನಿಸರ್ಗ ನಿಲಯ” ತಿಗಳರ ಕೇರಿ, ಲಷ್ಕರ್ ಮೊಹಲ್ಲ, ಶಿವಮೊಗ್ಗ. 9845834641
12. ಘನಶ್ಯಾಮ ಸಿ. 7ನೇ ಕ್ರಾಸ್, ಎಸ್.ಬಿ.ಎಂ. ಎದುರು, ಎನ್.ಟಿ. ರಸ್ತೆ, ಶಿವಮೊಗ್ಗ. 9964944229
13. ಎಂ.ರಾಕೇಶ್, ಹಳದಮ್ಮ ನಿಲಯ, 5ನೇ ಕ್ರಾಸ್, ರವೀಂದ್ರ ನಗರ, ಶಿವಮೊಗ್ಗ. 9844525337
14. ಎಸ್.ಎನ್. ಮಹೇಶ್, ಮಾಜಿ ನಗರಪಾಲಿಕಾ ಸದಸ್ಯರು, ಮಾಜಿ ಅಧ್ಯಕ್ಷರು, ಎ.ಪಿ.ಎಂ.ಸಿ. “ಹಳದಮ್ಮ ನಿಲಯ”, 1ನೇ ಕ್ರಾಸ್, ದುರ್ಗಮ್ಮನ ಕೇರಿ, ದುರ್ಗಿಗುಡಿ, ಶಿವಮೊಗ್ಗ. 9972596352
15. ಎಸ್.ಡಿ.ಪ್ರಸನ್ನ ಕುಮಾರ್, “ಶ್ರೀದುರ್ಗಾನಿಲಯ”, 60 ಅಡಿ ರಸ್ತೆ, 3ನೇ ಕ್ರಾಸ್, ವಿನೋಬನಗರ, ಶಿವಮೊಗ್ಗ. 6363737825
16. ಬಿ.ಮಹದೇವಲಾಲ್, ವಕೀಲರು, ಹೆಚ್.ಸಿದ್ದಯ್ಯ ರಸ್ತೆ, ಶಿವಮೊಗ್ಗ. 9886452774
17. ಬಿ.ಎನ್. ಕೃಷ್ಣಮೂರ್ತಿ, ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಟಿಷನರ್, 214/ಎ, ಗೋಕುಲ್ ವಿ.ಐ.ಪಿ. ಕಾಲೋನಿ, 2ನೇ ಹಂತ ಬಿ. ಬ್ಲಾಕ್, ಕೆ.ಹೆಚ್.ಬಿ.ಕಾಲೋನಿ, ಕಲ್ಲಹಳ್ಳಿ, ವಿನೋಬನಗರ, ಶಿವಮೊಗ್ಗ. 9845243440

**ವಿಷಯ ನಂ: 07 : 2024-2025 ನೇ ಸಾಲಿನ ವಾರ್ಷಿಕ ವರದಿ ಪರಿಗಣನೆ ಮತ್ತು ಅಂಗೀಕಾರ:**

**ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ., ಕೋಟೆ ರಸ್ತೆ, ಶಿವಮೊಗ್ಗ.**

**2024-2025 ನೇ ಸಾಲಿನ ಆಡಳಿತ ವರದಿ**

**ಸನ್ಮಾನ್ಯ ಸಹಕಾರಿ ಸದಸ್ಯ ಬಾಂಧವರೇ,**

ನಮ್ಮ ಬ್ಯಾಂಕ್ 114 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ತಾ: 31-03-2025 ಕ್ಕೆ ಅಂತ್ಯಗೊಂಡ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಗೆ ತಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. 2024-25 ನೇ ಸಾಲಿಗೆ ಶ್ರೀ ಜಿ.ರಾಜುರವರು ಅಧ್ಯಕ್ಷರಾಗಿಯೂ, ಶ್ರೀಮತಿ ಜೆ.ಹೆಚ್.ಪ್ರೇಮಾ ಇವರು ಉಪಾಧ್ಯಕ್ಷರಾಗಿಯೂ, ಶ್ರೀ ಬಿ. ಲೋಕೇಶ್ ಇವರು ಖಜಾಂಚಿಯಾಗಿಯೂ ಕಾರ್ಯನಿರ್ವಹಿಸಿದ್ದು, ಬ್ಯಾಂಕಿನ ಸಾಧನೆ ಹಾಗೂ ಕಾರ್ಯ ಚಟುವಟಿಕೆಗಳನ್ನು ತಮ್ಮ ಮುಂದಿಡಲು ಇಚ್ಛಿಸುತ್ತೇವೆ.

ವರದಿ ಸಾಲಿನಲ್ಲಿ 16 ಆಡಳಿತ ಮಂಡಳಿ ಸಭೆಗಳನ್ನು ನಡೆಸಲಾಗಿದೆ. ಸದಸ್ಯರ ಆಶೋತ್ತರಗಳನ್ನು ಸ್ವದಿಸಿರುವುದಲ್ಲದೇ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಂಡು, ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆಯಲು ಕ್ರಮ ಜರುಗಿಸಲಾಗಿದೆ. ಈ ಸಾಲಿನಲ್ಲಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ್ದು ವರದಿ ಸಾಲಿನ ಪ್ರಾರಂಭದಲ್ಲಿ 9.57% ರಷ್ಟಿದ್ದು ಗ್ರಾಸ್ ಎನ್.ಪಿ.ಎ. ಈ ಸಾಲಿನ ಅಂತ್ಯದಲ್ಲಿ ಶೇಕಡಾ 6.88%ಕ್ಕೆ ಇಳಿಕೆ ಕಂಡಿರುತ್ತದೆ. ನಿವ್ವಳ ಎನ್.ಪಿ.ಎ. ಪ್ರಮಾಣ 0.65% ಇದ್ದು ಕಳೆದ ಹಲವಾರು ವರ್ಷಗಳಿಂದ ಆರ್.ಬಿ.ಐ. ನಿಯಮಾವಳಿಯಂತೆ ನಿವ್ವಳ ಎನ್.ಪಿ.ಎ. ಪ್ರಮಾಣ ಶೇ 3% ರೊಳಗೆ ಇಳಿಸುವ ನಮ್ಮ ಪ್ರಯತ್ನಕ್ಕೆ ಈ ಸಾಲಿನಲ್ಲೂ ಯಶಸ್ಸು ಲಭಿಸಿರುವುದು ಒಂದು ಸಾಧನೆಯಾಗಿದೆ. ಈ ಪ್ರಮಾಣವನ್ನು ಮುಂದುವರಿಸಿಕೊಂಡು ಹೋಗುವುದು ಒಂದು ಸವಾಲಾಗಿದ್ದು ಸಾಲ ಪಡೆದ ಸದಸ್ಯರುಗಳು ತಮ್ಮ ಸಾಲವನ್ನು ಸುಸ್ತಿ ಮಾಡಿಕೊಳ್ಳದೆ ಪ್ರತಿ ತಿಂಗಳ ಕಂತನ್ನು ಪಾವ್ತಿಸಿ ಎನ್.ಪಿ.ಎ. ಪ್ರಮಾಣವನ್ನು ಇನ್ನೂ ಕಡಿಮೆ ಮಾಡುವಲ್ಲಿ ನಮಗೆ ಸಹಕರಿಸಿ ಬ್ಯಾಂಕಿನ ಪ್ರಗತಿಗೆ ಸಹಕಾರಿಗಳಾಗಬೇಕಾಗಿ ಈ ಮೂಲಕ ತಮ್ಮಲ್ಲಿ ಆಡಳಿತ ಮಂಡಳಿ ಪರವಾಗಿ ವಿನಂತಿಸಿಕೊಳ್ಳುತ್ತೇನೆ.

ಈ ಹಿಂದಿನ ಸರ್ವಸದಸ್ಯರ ಸಭೆ ಒಪ್ಪಿಗೆಯಂತೆ ಕ್ಷೇಮಾಭಿವೃದ್ಧಿ ನಿಧಿ ಸೌಲಭ್ಯ ಹೊಂದಿರುವ 'ಎ' ವರ್ಗದ ಸದಸ್ಯರಿಗೆ 25,000/- ರೂ. ಉಚಿತ ಅಪಘಾತ ವಿಮೆ ಜಾರಿಗೊಳಿಸಲಾಗಿದ್ದು ಈ ಯೋಜನೆಯಡಿ ಪ್ರಸ್ತುತ 5643 ಸದಸ್ಯರು ಅರ್ಹರಿರುತ್ತಾರೆ.

ಬ್ಯಾಂಕಿನ ಸುಸ್ಥಿತಿಯನ್ನು ಬಿಂಬಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕಿನವರು ನೀಡಿರುವ ಸುತ್ತೋಲೆಯಂತೆ ಬ್ಯಾಂಕಿನ ಸಿ.ಆರ್.ಎ.ಆರ್. (capital risk weighed asset ratio) ಪ್ರಮಾಣವನ್ನು ಶೇಕಡಾ 9 ಕ್ಕಿಂತ ಕಡಿಮೆ ಇಲ್ಲದಂತೆ ಕಾಪಾಡಬೇಕಾಗಿರುತ್ತದೆ. ಪ್ರಸ್ತುತ ಬ್ಯಾಂಕಿನ ಸಿ.ಆರ್.ಎ.ಆರ್. ಪ್ರಮಾಣ ಶೇಕಡಾ 14.42% ರಷ್ಟಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆಯನ್ನು ಕರಾರುವಕ್ಕಾಗಿ ಪಾಲಿಸಲಾಗಿದೆ.

ನಮ್ಮ ಬ್ಯಾಂಕಿನಲ್ಲಿ ಈ ಹಿಂದೆ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಜಿ.ಹಾಲಪ್ಪನವರು ದಿನಾಂಕ 19.03.2025 ರಲ್ಲಿ ಮರಣ ಹೊಂದಿರುತ್ತಾರೆ. ಇವರು ನಮ್ಮ ಬ್ಯಾಂಕಿಗೆ ನೀಡಿದ ಸೇವೆಯನ್ನು ಸ್ಮರಿಸುತ್ತಾ ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಇವರ ಕುಟುಂಬದವರಿಗೆ ಭಗವಂತ ನೀಡಲಿ ಎಂದು ಆಶಿಸುತ್ತೇವೆ.

**2024-25ನೇ ಸಾಲಿನ ವ್ಯವಹಾರದ ವಿವರ :**

**1. ಸದಸ್ಯತ್ವ:**

ಬ್ಯಾಂಕಿನಲ್ಲಿ ಎ ವರ್ಗದ ಸದಸ್ಯರು, ಸಹ ಸದಸ್ಯರು ಹಾಗೂ ನಾಮ ಮಾತ್ರ ಸದಸ್ಯರುಗಳಿದ್ದು ದಿನಾಂಕ 31-03-2025 ರ ಅಂತ್ಯಕ್ಕೆ ಒಟ್ಟು 9915 ಸದಸ್ಯರಿರುತ್ತಾರೆ. ಈ ಪೈಕಿ 8438 ಎ ಸದಸ್ಯರು, 1213 ಸಹ ಸದಸ್ಯರು, 264 ನಾಮಮಾತ್ರ ಸದಸ್ಯರುಗಳಿರುತ್ತಾರೆ. ವರದಿ ಸಾಲಿನಲ್ಲಿ 198 ಎ ಸದಸ್ಯರು ಮತ್ತು 207 ಸಹ ಸದಸ್ಯರು ಸೇರ್ಪಡೆಯಾಗಿದ್ದು, ಕ್ರಮವಾಗಿ 149 ಮತ್ತು 265 ಸದಸ್ಯರುಗಳು ವಾಪಸ್ಸು ಪಡೆದಿರುತ್ತಾರೆ.

## 2. ಪಾವ್ತಿಯಾದ ಷೇರು ಬಂಡವಾಳ :

ದಿನಾಂಕ 31-03-2024 ಕ್ಕೆ ಪಾವ್ತಿಯಾದ ಷೇರು ಬಂಡವಾಳವು ರೂ. 3,37,89,555=00 ಗಳಿದ್ದು ಪ್ರಸಕ್ತ ಹಣಕಾಸಿನ ವರ್ಷದಲ್ಲಿ 79,38,192 ರೂ ಗಳು ಜಮಾ ಬಂದಿದ್ದು 49,98,627 ರೂ. ಗಳನ್ನು ವಾಪಾಸ್ಸು ಮಾಡಲಾಗಿದೆ. 31.03.2025 ರ ಅಂತ್ಯಕ್ಕೆ 3,67,29,120=00 ರೂ.ಗಳಿರುತ್ತದೆ. ವರದಿ ಸಾಲಿನಲ್ಲಿ ಪಾವ್ತಿಯಾದ ಷೇರುಬಂಡವಾಳ 29,39,565=00 ಹೆಚ್ಚಿಗೆ ಕ್ರೋಢೀಕೃತವಾಗಿದ್ದು, ಶೇ. 8.69% ಹೆಚ್ಚಿನ ಪ್ರಗತಿಯಾಗಿರುತ್ತದೆ.

## 3. ಕಾಂಪೌಲಿಸಿದ ಮತ್ತು ಇತರೆ ನಿಧಿಗಳು :

ಸಾಲಿನ ಪ್ರಾರಂಭದಲ್ಲಿ 15,98,43,551=70 ರೂ. ನಿಧಿಗಳಿದ್ದು, 31-03-2025 ರ ಅಂತ್ಯಕ್ಕೆ ರೂ. 16,35,21,840=47 ಗಳಾಗಿರುತ್ತವೆ. ವರದಿ ಸಾಲಿನಲ್ಲಿ 36,78,288=77 ಹೆಚ್ಚಿಗೆ ಕ್ರೋಢೀಕೃತವಾಗಿದ್ದು ಶೇ 2.30% ಬೆಳವಣಿಗೆ ಸಾಧಿಸಲಾಗಿದೆ.

## 4. ಠೇವಣಾತಿಗಳು :

ಪ್ರಾರಂಭದಲ್ಲಿ ಬ್ಯಾಂಕಿನ ಎಲ್ಲಾ ಠೇವಣಾತಿಗಳ ಮೊತ್ತ 90,69,82,011=57 ರೂ.ಗಳಾಗಿದ್ದು, 31-03-2025 ರ ಅಂತ್ಯಕ್ಕೆ 101,90,45,612=31 ಗಳಾಗಿರುತ್ತವೆ. ವರದಿ ಸಾಲಿನಲ್ಲಿ ರೂ. 11,20,63,600=74 ಠೇವಣಿ ಹೆಚ್ಚಿಗೆ ಕ್ರೋಢೀಕೃತವಾಗಿದ್ದು, ಶೇ.12.35% ರಷ್ಟು ಬೆಳವಣಿಗೆ ಸಾಧಿಸಲಾಗಿದೆ.

## ಬ್ಯಾಂಕಿನ ಠೇವಣಾತಿಗಳ ಮೇಲೆ ಪಾವತಿಸಬೇಕಾದ ಬಡ್ಡಿ :

ದಿನಾಂಕ : 31-03-2025 ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿದಾರರು ಹೊಂದಿರುವ ಠೇವಣಾತಿಗಳ ಮೇಲೆ ಪಾವ್ತಿಸಲು ಬಾಕಿ ಇರುವ ಬಡ್ಡಿ 58,55,151=00 ರೂ. ಗಳನ್ನು ಪಾವ್ತಿಸಲು ಕಾಯ್ದಿರಿಸಲಾಗಿದೆ.

## 5. ದುಡಿಯುವ ಬಂಡವಾಳ :

ಈ ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ಸಾಲಿನ ಪ್ರಾರಂಭದಲ್ಲಿ 112,41,45,720=50 ರೂ.ಗಳಿದ್ದು, ವರ್ಷಾಂತ್ಯಕ್ಕೆ 125,92,74,698.79 ರೂ. ಗಳಾಗಿರುತ್ತವೆ. ವರದಿ ಸಾಲಿನಲ್ಲಿ 13,51,28,978=29 ರೂ. ಹೆಚ್ಚಿಗೆ ಬಂಡವಾಳ ಕ್ರೋಢೀಕೃತವಾಗಿರುತ್ತದೆ. ಈ ಮೂಲಕ 12.02% ರಷ್ಟು ಬೆಳವಣಿಗೆ ಸಾಧಿಸಲಾಗಿದೆ.

## 6. ಸಾಲಗಳು :

ವರದಿ ಸಾಲಿನ ಪ್ರಾರಂಭಕ್ಕೆ 55,98,81,771=62 ರೂ. ಬಾಕಿ ಇದ್ದು, ಈ ಸಾಲಿನಲ್ಲಿ ಒಟ್ಟು 27,21,75,347.00 ರೂ. ಸಾಲ ನೀಡಿದ್ದು 32,92,56,715.00 ರೂ. ವಸೂಲಾಗಿರುತ್ತದೆ. ವರ್ಷಾಂತ್ಯಕ್ಕೆ ರೂ. 65,21,80,293=30 ಬಾಕಿ ಇರುತ್ತದೆ.

## 7. ಸುಸ್ತಿ ಸಾಲಗಳು :

ದಿನಾಂಕ 31-03-2025 ಕ್ಕೆ 2147 ಸದಸ್ಯರುಗಳಿಂದ ಬ್ಯಾಂಕಿಗೆ ಬರಬೇಕಾದ ಎಲ್ಲಾ ಬಗೆಯ ಸಾಲಗಳ ಮೊತ್ತ 65,21,80,293=30 ರೂ. ಗಳಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ಅನ್ವಯ ಮೇಲ್ಕಂಡ ಸಾಲದ ಪೈಕಿ 354 ಸಾಲಗಾರರಿಂದ ಅನುತ್ಪಾದಕ ಆಸ್ತಿ (ಎನ್.ಪಿ.ಎ.) ಮೊತ್ತ 4,48,40,475=90 ರೂ. ಗಳಾಗಿರುತ್ತದೆ. ಅನುತ್ಪಾದಕ ಆಸ್ತಿಗೆ ಕಾಯ್ದಿರಿಸಬೇಕಾದ ಮೊತ್ತ 1,10,83,311=80 ರೂ. ಗಳಾಗಿದ್ದು ವರದಿ ಸಾಲಿನ ಅಂತ್ಯಕ್ಕೆ 408.54 ಲಕ್ಷ ರೂ. ಗಳನ್ನು ಕಾಯ್ದಿರಿಸಬೇಕಾದ ಬ್ಯಾಂಕಿನ ಅವಿರತ ಪರಿಶ್ರಮದ ಫಲವಾಗಿ ವರದಿ ಸಾಲಿನಲ್ಲಿ ಗ್ರಾಸ್ ಎನ್.ಪಿ.ಎ. ಪ್ರಮಾಣ 6.88% ಕ್ಕೆ ಇಳಿಕೆಯಾಗಿದ್ದು ನಿವ್ವಳ ಎನ್.ಪಿ.ಎ. ಪ್ರಮಾಣ ಶೇ. 0.65% ಆಗಿರುತ್ತದೆ. ಮೇಲ್ಕಂಡ ಅನುತ್ಪಾದಕ ಆಸ್ತಿಯಲ್ಲಿ ಒಂದು ವರ್ಷದ ಅವಧಿಗೆ 89 ಸಾಲಗಾರರಿಂದ 177.10 ಲಕ್ಷ, ಎರಡು ವರ್ಷ ಅವಧಿಗೆ 21 ಸಾಲಗಾರರಿಂದ 220.38 ಲಕ್ಷ, ಮೂರು ವರ್ಷದ ಅವಧಿಗೆ 20 ಸಾಲಗಾರರಿಂದ 6.11 ಲಕ್ಷ ಹಾಗೂ 3 ವರ್ಷ ಮೇಲ್ಪಟ್ಟು 224 ಸಾಲಗಾರರಿಂದ 44.81 ಲಕ್ಷ ರೂ. ಅನುತ್ಪಾದಕ ಸಾಲ ವಸೂಲಾಗಬೇಕಿರುತ್ತದೆ. ಈ ಅನುತ್ಪಾದಕ ಸಾಲಗಳ ವಸೂಲಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು 226.39 ಲಕ್ಷ ರೂ. ಗಳಿಗೆ ದಾವಾ ಕ್ರಮ ಜರುಗಿಸಿ 268 ಪ್ರಕರಣಗಳಿಗೆ ಅಮಲ್ಜಾರಿ ಪಡೆಯಲಾಗಿದೆ.

**ಆಸ್ತಿಗಳ ವಿಂಗಡಣೆ ಮತ್ತು ಅನುತ್ಪಾದಕ ಆಸ್ತಿಗಳಿಗೆ ಅನುವು (ಎನ್.ಪಿ.ಎ.)**  
**ದಿನಾಂಕ 31.03.2025 ರ ಅಂತ್ಯಕ್ಕೆ ಅನುತ್ಪಾದಕ ಸಾಲದ ವಿವರ ಈ ಕೆಳಗಿನಂತಿದೆ.**

| ಕ್ರಮ ಸಂಖ್ಯೆ | ವಿವರಗಳು                       | ರೂ. ಲಕ್ಷಗಳಲ್ಲಿ | ಒಟ್ಟು    |
|-------------|-------------------------------|----------------|----------|
| 1           | ಒಟ್ಟು ಸಾಲ ಮತ್ತು ಮುಂಗಡಗಳು      | 6,521.80       | 6,521.80 |
| 2           | ಸ್ವಾಂತ್ರ್ಯ ಅಸೆಟ್ಸ್            | 6,073.40       | 6,073.40 |
| 3           | ಅನುತ್ಪಾದಕ ಸಾಲಗಳು              | 448.40         |          |
|             | ಎ. ಸಬ್‌ಸ್ವಾಂತ್ರ್ಯ ಅಸೆಟ್ಸ್     | 177.10         |          |
|             | ಬಿ. ಡೌಟ್ ಪುಲ್ 1 ಅಸೆಟ್ಸ್       | 220.38         |          |
|             | ಸಿ. ಡೌಟ್ ಪುಲ್ 2 ಅಸೆಟ್ಸ್       | 6.11           |          |
|             | ಡಿ. ಡೌಟ್ ಪುಲ್ 3 ಅಸೆಟ್ಸ್       | 44.81          |          |
| 4           | ಒಟ್ಟು ಎನ್.ಪಿ.ಎ ಮೊಬಲಗು         |                | 448.40   |
| 5           | ಒಟ್ಟು ಗ್ರಾಸ್ ಎನ್.ಪಿ.ಎ. ಪ್ರಮಾಣ |                | 6.88     |
| 5           | ಸಂಶಯಾಸ್ಪದ ಸಾಲಗಳ ನಿಧಿ ಮೊತ್ತ    |                | 408.54   |
| 6           | ನಿವ್ವಳ ಸಾಲ ಮತ್ತು ಮುಂಗಡಗಳು     |                | 6,113.26 |
| 7           | ನಿವ್ವಳ ಎನ್.ಪಿ.ಎ. ಮೊಬಲಗು       |                | 39.86    |
| 8           | ನಿವ್ವಳ ಎನ್.ಪಿ.ಎ. ಪ್ರಮಾಣ       |                | 0.65%    |

ಬ್ಯಾಂಕುಗಳಲ್ಲಿ ವರಮಾನ ತರುತ್ತಿಲ್ಲದ ಆಸ್ತಿಗಳನ್ನು (Non Performing Assets) ಕಡಿಮೆಗೊಳಿಸುವ ದಿಶೆಯಲ್ಲಿ ಕೇಂದ್ರ ಸರಕಾರದವರು ಸೆಕ್ಯೂರಿಟಿಸೇಷನ್ ಮತ್ತು ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002 ಕಾಯ್ದೆ 54 ರ ಪ್ರಕಾರ ದಿನಾಂಕ: 28-01-2003 ರಿಂದ ಸಹಕಾರ ಬ್ಯಾಂಕುಗಳಿಗೆ ಅನ್ವಯಿಸುವಂತೆ ಜಾರಿಗೊಳಿಸಿದ್ದು, ಭಾರತೀಯ ರಿಫಾರ್ಮ್ ಬ್ಯಾಂಕಿನ ನಿರ್ದೇಶನದಂತೆ ವರಮಾನ ತರುತ್ತಿಲ್ಲದ ವಿಂಗಡಿಸಿದ ಭದ್ರತಾ ಸಾಲವನ್ನು ವಸೂಲಿ ಮಾಡಲು ಈ ಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು. ಸರಫೇಸಿ ಕಾಯ್ದೆ (SARFAESI ACT) 54 ಸೆಕ್ಷನ್ (2) ರ ಅಡಿಯಲ್ಲಿ ಬ್ಯಾಂಕ್ ಸುಸ್ತಿ ಸಾಲಗಾರನಿಗೆ ನೋಟೀಸು ಜಾರಿ ಮಾಡಿ ಸುಸ್ತಿ ಸಾಲಗಾರನು ನೋಟೀಸು ಸ್ವೀಕರಿಸಿದ 60 ದಿವಸಗಳೊಳಗಾಗಿ ಬ್ಯಾಂಕಿನಿಂದ ಪಡೆದಿರುವ ಪೂರ್ತಿ ಸಾಲ ಹಾಗೂ ಬಡ್ಡಿ, ಇನ್ನಿತರ ವೆಚ್ಚಗಳನ್ನು ಪಾವತಿ ಮಾಡಲು ತಿಳಿಸಿ ಅದಕ್ಕೆ ತಪ್ಪಿದಲ್ಲಿ ಸದರ ಕಾಯ್ದೆ 13 (4) ರ ಪ್ರಕಾರ ಸಾಲಕ್ಕೆ ಭದ್ರತೆಯಾಗಿ ನೀಡಿದ ಸ್ಥಿರಾಸ್ತಿ ಬ್ಯಾಂಕಿನ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಮಾಲೀಕತ್ವ / ಅಧಿಕಾರ ಹೊಂದಿ 30 ದಿವಸಗಳ ನೋಟೀಸು ನೀಡಿ ಮಾರಾಟ ಮಾಡಿ ಬಂದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಲು ಈ ಕಾಯ್ದೆಯನ್ವಯ ಬ್ಯಾಂಕಿಗೆ ಅಧಿಕಾರವಿರುತ್ತದೆ. ಈ ಕಾಯ್ದೆಯನ್ವಯ ವಸೂಲಾತಿ ಕ್ರಮ ಕಠಿಣತೆ ತಂದೊಡ್ಡುವುದಲ್ಲದೇ ದಿನ ಪತ್ರಿಕೆಗಳಲ್ಲಿ ಪ್ರಕಟಿಸುವ ಜಾಹೀರಾತು ವೆಚ್ಚ/ಜಪ್ತಿ ಇನ್ನಿತರ ವೆಚ್ಚಗಳನ್ನು ಸಾಲಗಾರರೇ ಭರಿಸಬೇಕಾಗಿರುವುದರಿಂದ ಸಾಲಗಾರರು ತಮ್ಮ ಸಾಲದ ಕಂತುಗಳನ್ನು ಸಕಾಲದಲ್ಲಿ ಮರುಪಾವತಿಪಡಿಸಬೇಕಾಗಿ ವಿನಂತಿ.

**8. ಗುಂತಾಯಗಳು :**

ದಿನಾಂಕ 31-03-2025 ಕ್ಕೆ ಬ್ಯಾಂಕ್ 47,22,96,031=00 ರೂ. ಗಳ ಗುಂತಾಯಗಳು ಹೊಂದಿದ್ದು ವಿವರಗಳು ಕೆಳಕಂಡಂತಿದೆ.

| ಕ್ರ.ಸಂ. | ಲೇವಣಿಗಳು                           | ನಿವ್ವಳ ಮೊಬಲಗು   |
|---------|------------------------------------|-----------------|
| 1       | ಜಿ.ಸ. ಕೇಂದ್ರ ಬ್ಯಾಂಕ್ ಲೇವಣಿ(ಆ.ನಿಧಿ) | 3,65,00,000.00  |
| 2.      | ಐಡಿಬಿಐ ಬ್ಯಾಂಕ್ ಲೇವಣಿ               | 5,80,49,126.00  |
| 3 .     | ಕಾವೇರಿ ಗ್ರಾಮೀಣ ಬ್ಯಾಂಕ್ ಲೇವಣಿ       | 2,39,38,355.00  |
| 4.      | ಕೆನರಾ ಬ್ಯಾಂಕ್ ವಾಯಿದೆ ಲೇವಣಿ         | 7,10,91,540.00  |
| 5.      | ಆಕ್ಸಿಸ್ ಬ್ಯಾಂಕ್ ವಾಯಿದೆ ಲೇವಣಿ       | 1,03,45,338.00  |
| 6.      | ಬ್ಯಾಂಕ್ ಆಫ್ ಬರೋಡ ಲೇವಣಿ             | 2,23,03,911.00  |
| 7.      | ಡಿ.ಸಿ.ಬಿ. ಬ್ಯಾಂಕ್ ಲೇವಣಿ            | 77,93,440.00    |
| 8.      | ಸಿಟಿ ಯೂನಿಯನ್ ಬ್ಯಾಂಕ್ ಲೇವಣಿ         | 20,00,000.00    |
| 9.      | ಎಸ್.ಬಿ.ಐ. ಬ್ಯಾಂಕ್ ಲೇವಣಿ            | 2,55,79,741.00  |
| 10.     | ಐ.ಸಿ.ಐ.ಸಿ.ಐ ಬ್ಯಾಂಕ್ ಲೇವಣಿ          | 20,00,000.00    |
|         | ಒಟ್ಟು ಲೇವಣಿಗಳ ಮೊತ್ತ                | 25,96,01,451.00 |

| 11 ಸರ್ಕಾರಿ ಭದ್ರತೆಗಳ ವಿನಿಯೋಗ |                                                      | ನಿವ್ವಳ ಮೊಬಲಗು   |
|-----------------------------|------------------------------------------------------|-----------------|
| 1                           | 8.15%TN SDL2028                                      | 1,99,30,000.00  |
| 2                           | 6.13%GOI 2028                                        | 1,00,00,000.00  |
| 3                           | 7.86%KA150327                                        | 2,89,74,000.00  |
| 4                           | 7.59% GOI 2029                                       | 19,98,000.00    |
| 5                           | 6.83% MH SDL 2032                                    | 1,00,00,000.00  |
| 6                           | 6.10%GS2031                                          | 92,65,000.00    |
| 7                           | 7.62%UPSDI2035                                       | 1,99,30,000.00  |
| 8                           | SDLMH 7.18%2030                                      | 99,30,000.00    |
| 9                           | 6.62%KASDL 2032                                      | 95,50,000.00    |
| 10                          | 6.55%APSDL 2028                                      | 2,92,14,000.00  |
| 11                          | 7.63%HRSGS 2033                                      | 1,37,70,000.00  |
| 12                          | 6.01% GOI 2028                                       | 1,69,45,250.00  |
|                             | ಒಟ್ಟು ಸರ್ಕಾರಿ ಭದ್ರತೆಗಳ ಮೊತ್ತ                         | 17,95,06,250.00 |
| 1                           | ಎಸ್.ಡಿ.ಸಿ.ಸಿ. ಬ್ಯಾಂಕ್ ಷೇರು ಮೊಬಲಗು                    | 15,000.00       |
| 2                           | ದೆಹಲಿ ಉಗ್ರಾಣ ನಿ., ಷೇರು                               | 1,000.00        |
| 3                           | ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರು                  | 6,634,470.00    |
| 4                           | ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರು (ಎನ್.ಸಿ.ಪಿ.ಆರ್.) | 2,65,37,860.00  |
|                             | ಒಟ್ಟು ಷೇರುಗಳ ಮೊತ್ತ                                   | 3,31,88,330.00  |
|                             | ಒಟ್ಟು ಲೇವಣಿ, ವಿನಿಯೋಗಗಳ ಮೊತ್ತ                         | 47,22,96,031.00 |



### 9. ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ :

ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಗೆ ವಂತಿಗೆ ನೀಡಿದ ಬ್ಯಾಂಕಿನ ಸದಸ್ಯರು ಮರಣ ಹೊಂದಿದಲ್ಲಿ 7,000=00 ರೂ. ಗಳನ್ನು ಮರಣ ಹೊಂದಿದ ಸದಸ್ಯರುಗಳ ವಾರಸುದಾರರಿಗೆ ನೀಡಲಾಗುತ್ತಿದೆ. ಆ ಪ್ರಕಾರ 2024-25ನೇ ಸಾಲಿನಲ್ಲಿ ಮರಣ ಹೊಂದಿದ 194 ಸದಸ್ಯರುಗಳ ವಾರಸುದಾರರಿಗೆ ಒಟ್ಟು 8,64,750=00 ರೂ. ಗಳನ್ನು ಪಾವತಿ ಮಾಡಲಾಗಿದೆ.

### 10. ತಂತ್ರಾಂಶದ ಉಪಯೋಗ :

ಮಾನ್ಯ ಗ್ರಾಹಕರಿಗೆ ಉತ್ತಮ, ತ್ವರಿತ ಕ್ರಮಬದ್ಧವಾಗಿ ಸೇವೆ ನೀಡಲು ಬ್ಯಾಂಕು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬೆಂಗಳೂರಿನ ಓವರ್ ಡ್ರೈವ್ ಇನ್ಫೋಟೆಕ್ ಪ್ರೈವೇಟ್ ಲಿ., ಬೆಂಗಳೂರು ಇವರಿಂದ ಪಡೆದಿದ್ದು ಗ್ರಾಹಕರಿಗೆ ಬ್ಯಾಂಕಿನಿಂದ ಎಸ್.ಎಂ.ಎಸ್ ಅಲರ್ಟ್ ಹಾಗೂ ಆರ್.ಟಿ.ಜಿ.ಎಸ್/ನೆಫ್ಟ್ ನೇರ ಸೌಲಭ್ಯವನ್ನು ನೀಡಲಾಗುತ್ತಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ IFSC ಕೋಡ್‌ನ್ನು ಪಡೆದುಕೊಂಡಿದ್ದು (UTIB0SCCBHO) ಇದರಿಂದ ನಮ್ಮ ಬ್ಯಾಂಕಿಗೆ ನೇರವಾಗಿ ತಮ್ಮ ಖಾತೆಗಳಿಗೆ RTGS/NEFT ಮುಖಾಂತರ ಹಣ ಜಮಾ ಮಾಡಬಹುದಾಗಿರುತ್ತದೆ. CTS Clearing System ಜಾರಿಯಲ್ಲಿರುತ್ತದೆ. ಬ್ಯಾಂಕಿನಲ್ಲಿ ಇ-ಸ್ವಾಂಪಿಂಗ್ ಸೌಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್, ATM ಕಾರ್ಡ್ ಸೌಲಭ್ಯವನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

### 11. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮ

ಭಾರತೀಯ ರಿಸರ್ವ್ ಬ್ಯಾಂಕಿನ ಸುತ್ತೋಲೆಯಂತೆ ಬ್ಯಾಂಕಿನ ಎನ್.ಡಿ.ಟಿ.ಎಲ್(ನೆಟ್ ಡಿಮಾಂಡ್ ಎಂಡ್ ಲಯಾಬಿಲಿಟಿ) ಗೆ ತಕ್ಕಂತೆ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ತೆಗೆದಿರಿಸಬೇಕಾಗಿರುತ್ತದೆ. ಅದರಂತೆ ನಮ್ಮ ಬ್ಯಾಂಕು ಸಿ. ಆರ್. ಆರ್. ನಿರ್ವಹಣೆಗಾಗಿ ಶೇ 4% ರಷ್ಟನ್ನು ಚಾಲ್ತಿ ಖಾತೆಗಳಲ್ಲಿ ಮತ್ತು ಎಸ್.ಎಲ್.ಆರ್.ಗಾಗಿ ಶೇ 18% ರಷ್ಟನ್ನು ರಾಷ್ಟ್ರೀಯ ಭದ್ರತಾ ಪತ್ರಗಳಲ್ಲಿ ಹೂಡಿಕೆ ಮಾಡಲಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು 2023 ರ ಮಾರ್ಚ್ ಅಂತ್ಯದವರೆಗಿನ ಬ್ಯಾಂಕಿನ ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡಿರುತ್ತಾರೆ ಮತ್ತು ತಪಾಸಣಾ ವರದಿಯನ್ನು ಸಲ್ಲಿಸಿರುತ್ತಾರೆ. ತಪಾಸಣಾ ವರದಿಯಲ್ಲಿ ತಿಳಿಸಿರುವ ನ್ಯೂನತೆಗಳಿಗೆ ಬ್ಯಾಂಕಿನಿಂದ ಅನುಪಾಲನಾ ವರದಿಯನ್ನು ಬ್ಯಾಂಕಿನಿಂದ ಸಲ್ಲಿಸಲಾಗಿರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ನಮ್ಮ ಬ್ಯಾಂಕು ಸಹ ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದು ಕಡ್ಡಾಯವಾಗಿದ್ದು ಈ ಕೆಳಗಿನ ನಾಲ್ಕು ಕ್ರೆಡಿಟ್ ರೇಟಿಂಗ್ ಸಂಸ್ಥೆಯೊಂದಿಗೆ ಸದಸ್ಯತ್ವವನ್ನು ಪಡೆದು ಅಂಕಗಳನ್ನು ಪರಿಶೀಲಿಸಲಾಗುತ್ತಿದೆ.

01. ಟ್ರಾನ್ಸ್ ಯೂನಿಯನ್ ಸಿಬಿಲ್ ಲಿ., ಮುಂಬಯಿ
02. ಎಕ್ಸ್‌ಪೀರಿಯನ್ ಕ್ರೆಡಿಟ್ ಇನ್ವರ್ಮೇಷನ್ ಕಂ ಆಫ್ ಇಂಡಿಯಾ
03. ಇಕ್ವಿಫಾಕ್ಸ್ ಕ್ರೆಡಿಟ್ ಇನ್ವರ್ಮೇಷನ್ ಸರ್ವೀಸಸ್ ಪ್ರೈ ಲಿ.,
04. ಕ್ರೆಫ್ ಹೈಮಾರ್ಕ್ ಕ್ರೆಡಿಟ್ ಇನ್ವರ್ಮೇಷನ್ ಸರ್ವೀಸಸ್ ಪ್ರೈ ಲಿ.,

### 12. ಆಡಳಿತ ಮಂಡಳಿ

ವರದಿ ಸಾಲಿನಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯು 16 ನಿರ್ದೇಶಕ ಮಂಡಳಿ ಸಭೆ, 03 ಕಾರ್ಯನಿರ್ವಾಹಕ ಉಪಸಮಿತಿ ಸಭೆ, 5 ಆಡಿಟ್ ಉಪಸಮಿತಿ ಸಭೆ ಮತ್ತು 7 ಸಾಲದ ಉಪಸಮಿತಿ ಸಭೆಗಳನ್ನು ನಡೆಸಲಾಗಿರುತ್ತದೆ. ವರದಿ ಸಾಲಿನಲ್ಲಿ ದಿನಾಂಕ 29.12.2024 ರಂದು ಮುಂದಿನ 2025-2030 ನೇ ಸಾಲಿಗೆ ಆಡಳಿತ ಮಂಡಳಿ

ಚುನಾವಣೆಯು ನಡೆದಿರುತ್ತದೆ. ಸದರಿ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ನಿರ್ದೇಶಕರುಗಳಿಗೆ ಶುಭಾಶಯಗಳನ್ನು ಕೋರುತ್ತೇವೆ. ಸುಗಮವಾಗಿ ಚುನಾವಣೆಯನ್ನು ನಡೆಸಿಕೊಟ್ಟ ಚುನಾವಣಾಧಿಕಾರಿಗಳಿಗೆ ಮತ್ತು ಇಲಾಖಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.

#### ಶಾಖೆಗಳು :

ತಾ; 19-11-1974 ರಿಂದ ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 93,54,45,466=74 ರೂ. ವಹಿವಾಟು ಶಾಖೆಯಲ್ಲಿ ನಡೆದಿರುತ್ತದೆ. 19,72,41,159=34 ರೂ. ಠೇವಣಿ ಹೊಂದಿದ್ದು, 9,97,48,929=10 ರೂ. ಬರಬೇಕಾದ ಸಾಲ ಇರುತ್ತದೆ. ವರದಿ ಸಾಲಿನಲ್ಲಿ 3,56,563=32 ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ಸಾಲಿಗಿಂತ 2,49,894=72 ರೂ. ಕಡಿಮೆ ಲಾಭ ಗಳಿಸಿದಂತಾಗಿದೆ.

#### 13. ಲೆಕ್ಕಪರಿಶೋಧನೆ ಮತ್ತು ತಪಾಸಣೆ :

2024-25 ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಆರ್.ಬಿ.ಐ. ನಿರ್ದೇಶನದ ಮೇರೆಗೆ ಮೆ. ಬಿ.ಪಿ. ಪಾಟೀಲ್ & ಕೋ. ಚಾರ್ಟೆಡ್ ಅಕೌಂಟೆಂಟ್ಸ್, 6ನೇ ಕ್ರಾಸ್, ಶಿವಾಜಿನಗರ, ಹಾವೇರಿ ಇವರು ಕೈಗೊಂಡಿದ್ದು ಸಕಾಲದಲ್ಲಿ ಪೂರ್ಣಗೊಳಿಸಿರುತ್ತಾರೆ. ಇದಲ್ಲದೇ ಚಾರ್ಟೆಡ್ ಅಕೌಂಟೆಂಟ್‌ರವರಾದ ಶ್ರೀ ನಾಗರಾಜ ಸಿಂಗ್ ಇವರು ಕನ್ಸರೆಂಟ್ ಲೆಕ್ಕ ಪರಿಶೋಧನೆ ಮಾಡಿದ್ದು ವರದಿಯನ್ನು ಸಕಾಲದಲ್ಲಿ ನೀಡಿರುತ್ತಾರೆ. ಆಡಿಟ್ ಸಮಯದಲ್ಲಿ ಅಮೂಲ್ಯ ಸಲಹೆಗಳನ್ನಿತ್ತು ಸೂಕ್ತ ಮಾರ್ಗದರ್ಶನ ನೀಡಿದ್ದಕ್ಕಾಗಿ ಅವರಿಗೆ ಆಭಾರಿಯಾಗಿರುತ್ತೇವೆ. ವರದಿ ಸಾಲಿನಲ್ಲಿ ಆರ್.ಬಿ.ಐ ನಿಂದ ಯಾವುದೇ ತಪಾಸಣೆ ನಡೆದಿರುವುದಿಲ್ಲ.

#### 14. ಸಿಬ್ಬಂದಿ :

ವರದಿ ಸಾಲಿನ ಅಂತ್ಯಕ್ಕೆ ಬ್ಯಾಂಕಿನಲ್ಲಿ 17 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ಸರ್ಕಾರದವರು ನೀಡುವ ವೇತನ ಹಾಗೂ ತುಟ್ಟಿಭತ್ಯೆಯನ್ನು ಇವರಿಗೂ ನೀಡಲಾಗುತ್ತಿದೆ.

#### 15. ತರಬೇತಿ :

ಬ್ಯಾಂಕಿನ ವ್ಯವಹಾರಗಳನ್ನು ಅತ್ಯಂತ ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಹಕಾರ ತರಬೇತಿ ಮಹಾ ವಿದ್ಯಾಲಯ, ಬೆಂಗಳೂರು, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾ ಮಂಡಳಿ, ಬೆಂಗಳೂರು, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳವರು ವ್ಯವಸ್ಥೆಗೊಳಿಸುವ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ ಹಾಗೂ ಶಿಬಿರಗಳಿಗೆ ಸಿಬ್ಬಂದಿಗಳನ್ನು ಹಾಗೂ ಬ್ಯಾಂಕಿನ ಆಡಳಿತ ನಿರ್ವಹಣೆ ಸಂಬಂಧ ನಿರ್ದೇಶಕರುಗಳನ್ನು ತರಬೇತಿ ಹಾಗೂ ಕಾರ್ಯಾಗಾರಗಳಿಗೆ ಕಳುಹಿಸಿಕೊಡಲಾಗುತ್ತಿದೆ.

#### 16. ಠೇವಣಿ ವಿಮಾ ಯೋಜನೆ :

ನಮ್ಮ ಬ್ಯಾಂಕಿನಲ್ಲಿರುವ ಎಲ್ಲಾ ಠೇವಣಿದಾರರ ರೂ. ಐದು ಲಕ್ಷದವರೆಗಿನ ಠೇವಣಿಗಳು ಡಿಪಾಜಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ , ಮುಂಬಯಿ ಇವರಿಂದ ವಿಮೆ ಮಾಡಲ್ಪಟ್ಟಿವೆ. ಪ್ರಥಮ ವಾರ್ಷಿಕ ಅವಧಿಯ (29.04.2024) ಪೂರ್ಣ ಠೇವಣಾತಿ ರೂ. 9069.82 ಲಕ್ಷಗಳಿಗೆ ವಾರ್ಷಿಕ ದರ 100 ಕ್ಕೆ 12 ಪೈಸೆಯಂತೆ ಪ್ರೀಮಿಯಂ ರೂ. 5,44,189=00 ಗಳನ್ನು ಮುಂಗಡವಾಗಿ ದಿನಾಂಕ: 05-05-2024 ರಲ್ಲಿ ಹಾಗೂ ದ್ವಿತೀಯ ವಾರ್ಷಿಕ ಅವಧಿಯ (31.03.2025) ಪೂರ್ಣ ಠೇವಣಾತಿ ರೂ. 9692.40 ಲಕ್ಷ ಗಳಿಗೆ ವಾರ್ಷಿಕ 100 ಕ್ಕೆ 12 ಪೈಸೆಯಂತೆ ಪ್ರೀಮಿಯಂ ರೂ. 5,81,541=00 ಗಳನ್ನು ಮುಂಗಡವಾಗಿ ದಿನಾಂಕ 25-10-2024 ರಲ್ಲಿ ಒಟ್ಟು ರೂ 11,25,730=00 (ಜಿ.ಎಸ್.ಟಿ. ಪ್ರತ್ಯೇಕ) ಡಿಪಾಜಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್, ಮುಂಬಯಿ ಇವರಿಗೆ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗಿದೆ.



ಬ್ಯಾಂಕಿನ ನಗದು ಶಿಲ್ಕು ಮಿತಿಯನ್ನು ಪ್ರಧಾನ ಕಛೇರಿ ಮತ್ತು ಶಾಖಾ ಕಛೇರಿಗೆ ತಲಾ 60 ಲಕ್ಷಕ್ಕೆ ನಿಗದಿಪಡಿಸಲಾಗಿದೆ ಮತ್ತು ಇದಕ್ಕೆ ಸಂಬಂಧಪಟ್ಟಂತೆ ವಿಮೆ ಪಡೆಯಲಾಗಿದೆ.

**17. ಡೆಫ್ ಬಾತೆ :**

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದಂತೆ ಸದರಿ ವರದಿ ಸಾಲಿನಲ್ಲಿ ಬ್ಯಾಂಕಿನ ಉಳಿತಾಯ, ಚಾಲ್ತಿ, ಠೇವಣಿ, ಮತ್ತು ಸಾಮಾನ್ಯ ಅಮಾನತ್ತು ಖಾತೆಗಳಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಸಮಯದಿಂದ ವ್ಯವಹಾರ ನಡೆಸದೆ ಇರುವ ಮೊಬಲಗನ್ನು ಡೆಫ್ ಖಾತೆ ವರ್ಗಾಯಿಸಬೇಕಾಗಿದ್ದು, ಮಾರ್ಚ್ 2025 ರ ಅಂತ್ಯಕ್ಕೆ ರೂ. 56,80,846.16 ಗಳನ್ನು ವರ್ಗಾಯಿಸಲಾಗಿದೆ. ಮತ್ತು ಸದರಿ ಖಾತೆಗಳಲ್ಲಿ 83,564.79 ರೂ. ಗಳನ್ನು ಸಂಬಂಧಪಟ್ಟ ಖಾತೆದಾರರಿಗೆ ವಾಪಸ್ಸು ಮಾಡಲಾಗಿದ್ದು, ಸದರಿ ಮೊಬಲಗನ್ನು ಡೆಫ್ ಖಾತೆಯಿಂದ ವಾಪಾಸ್ಸು ಪಡೆಯುವ ಬಗ್ಗೆ ಆರ್.ಬಿ.ಐ. ಗೆ ಪತ್ರ ವ್ಯವಹಾರ ಮಾಡಲಾಗಿದೆ.

**18. ಉಪಕಾರ ಸ್ಮಾರಣೆ:**

ಬ್ಯಾಂಕಿನ ಅನುತ್ತಾದಕ ಆಸ್ತಿ ಪ್ರಮಾಣ (ಎನ್.ಪಿ.ಎ.) ವನ್ನು ತಗ್ಗಿಸುವ ಕಾರ್ಯ ಸವಾಲಾಗಿ ಪರಿಣಮಿಸಿದ್ದು ನಿಷ್ಕೂರವಾಗಿ ಸಾಲ ವಸೂಲಿ ಮಾಡಲು ಮುಂದಾಗಿರುವ ಆಡಳಿತ ಮಂಡಳಿಯವರು ಪ್ರಾಮಾಣಿಕವಾಗಿ ಕಂಠುಗಳನ್ನು ಕಟ್ಟುತ್ತಿರುವ ಸದಸ್ಯರನ್ನು ಉತ್ತೇಜಿಸಲು ಮರೆತಿರುವುದಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ. ಅದಕ್ಕಾಗಿಯೇ ಪ್ರತಿ ವರ್ಷ ಸರ್ವಸದಸ್ಯರ ಸಭೆಯಲ್ಲಿ ಪ್ರಾಮಾಣಿಕವಾಗಿ ಸಾಲ ಮರುಪಾವ್ತಿಸಿದ 5 ಜನ ಸದಸ್ಯರನ್ನು ಸನ್ಮಾನಿಸುವ ಸಂಪ್ರದಾಯವನ್ನು ಹಮ್ಮಿಕೊಳ್ಳಲಾಗಿದೆ. ಹಿಂದಿನಿಂದಲೂ ಸರ್ವಸದಸ್ಯರ ಸಭೆಯಲ್ಲಿ ಇಂತವರುಗಳನ್ನು ಸನ್ಮಾನಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರ ಎಂದು ನಂಬಿ ಸಾಲ ವಸೂಲಿಗೆ ಮುಂದಡಿ ಇಟ್ಟಿರುವ ನಮಗೆ ನಿಮ್ಮ ಸಹಕಾರವೇ ಶ್ರೀರಕ್ಷೆ. ನಮ್ಮ ಪ್ರಯತ್ನ ಫಲಿಸಿದಲ್ಲಿ ಹೆಚ್ಚಿನ ಡಿವಿಡೆಂಡ್ ನೀಡಲು ಸಾಧ್ಯವಾಗುತ್ತದೆ.

ನಮ್ಮ ಬ್ಯಾಂಕಿಗೆ ಉಪಯುಕ್ತ ಸಲಹೆ, ಸಮಯೋಚಿತ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳಿಗೂ, ಸಹಕಾರ ಇಲಾಖೆಯ ಅಧಿಕಾರಿಗಳಿಗೂ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು, ಇವರಿಗೂ ಬ್ಯಾಂಕಿನ ಕಾನೂನು ಸಲಹೆಗಾರರು ಮತ್ತು ಸ್ಥಿರ ಸ್ವತ್ತಿನ ಮೌಲ್ಯಮಾಪಕರಿಗೂ, ಆಂತರಿಕ ಮತ್ತು ಶಾಸನಬದ್ಧ ಲೆಕ್ಕಪರಿಶೋಧಕರಿಗೂ ಮತ್ತು ನಿಷ್ಠೆಯಿಂದ ದುಡಿಯುತ್ತಿರುವ ಸಿಬ್ಬಂದಿ ವರ್ಗದವರಿಗೂ, ಪಿಗ್ಮಿ ಸಂಗ್ರಹಕಾರರಿಗೂ ಆಡಳಿತ ಮಂಡಳಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಈ ಎಲ್ಲಾ ಸಾಧನೆಯ ಸೂತ್ರದಾರರು ಸದಸ್ಯರು, ಠೇವಣಿದಾರರು, ಹಾಗೂ ಬ್ಯಾಂಕಿನ ಹಿತೈಷಿಗಳು. ಆದುದರಿಂದ ಬ್ಯಾಂಕಿನ ವ್ಯವಹಾರಕ್ಕೆ ಎಲ್ಲಾ ರೀತಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ತಮಗೆಲ್ಲರಿಗೂ ಶುಭ ಹಾರೈಸುತ್ತೇವೆ.

ದಿನಾಂಕ : 28.07.2025

ಸ್ಥಳ : ಶಿವಮೊಗ್ಗ

ನಿರ್ದೇಶಕರ ಮಂಡಲಿ ಅಪ್ಪಣೆ ಮೇರೆಗೆ

ಕೆ.ಎಂ. ಮನೋಜ್ ಕುಮಾರ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ

ವಿಷಯ ನಂ. 08. : 2024-25 ನೇ ಸಾಲಿನ ಆಡೀಟ್ ಆದ ಆಸ್ತಿ-ಜವಾಬ್ದಾರಿ ತಃಖ್ತೆ, ಲಾಭ ನಷ್ಟ ತಃಖ್ತೆ ಮಂಡನೆ ಮತ್ತು ವಿವರಣೆ:



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಲಾಭ-ನಷ್ಟದ ವಿವರ ತಃಖ್ತೆ

31.03.2025

| 31.03.2024     | ನಷ್ಟದ ವಿವರ                                     | ಮೊಬಲಗು         | ಮೊಬಲಗು ಜುಮ್ಮಾ  |
|----------------|------------------------------------------------|----------------|----------------|
| 1,89,09,580.00 | 1. ಬಡ್ತಿ ಪಾವತಿಸಿದ್ದು                           |                |                |
| 3,26,13,263.00 | 1. ವಾಯಿದೆ ಮತ್ತು ಇತರೆ ಠೇವಣಿ ಬಡ್ತಿ               | 3,88,37,148.00 |                |
| 6,00,000.00    | 2. ಅಕ್ಷಯ ನಿಧಿ ಠೇವಣಿ ಬಡ್ತಿ                      | 2,11,35,985.35 | 5,99,73,133.35 |
|                | 3. ಠೇವಣಿ ಬಡ್ತಿ 31.3.2025 ಕ್ಕೆ ಕಾಯ್ದಿರಿಸಿದ್ದು   | 0.00           | 0.00           |
|                | 4. ಶಾಖಾ ಕಛೇರಿ ಬಡ್ತಿ ಪಾವತಿಸಿದ್ದು                | 54,79,072.46   | 54,79,072.46   |
| 1,59,68,138.00 | 2. ಆಡಳಿತ ವೆಚ್ಚಗಳು                              |                |                |
| 2,73,000.00    | 1. ಸಿಬ್ಬಂದಿ ವೆಚ್ಚ-ವೇತನ ಭತ್ಯೆ ಮತ್ತು ಭವಿಷ್ಯ ನಿಧಿ | 1,73,82,658.00 | 1,73,82,658.00 |
| 59,275.00      | 2 ನಿರ್ದೇಶಕರ ವೆಚ್ಚ                              |                |                |
|                | ಎ. ನಿರ್ದೇಶಕರ ಸಭಾ ಭತ್ಯೆ                         | 2,69,000.00    |                |
|                | ಬಿ. ಮಾಸಿಕ ಸಭೆಗಳ ವೆಚ್ಚ                          | 36,412.00      | 3,05,412.00    |
| 1,37,000.00    | 3. ಆಡೀಟ್ ವೆಚ್ಚ                                 |                |                |
| 2,33,000.00    | 1. ಆಡೀಟ್ ಫೀ ಕೊಟ್ಟಿದ್ದು                         | 93,500.00      |                |
|                | 2 ಆಡೀಟ್ ಫೀ ಕಾಯ್ದಿರಿಸಿದ್ದು                      | 2,83,000.00    | 3,76,500.00    |
| 3,98,834.00    | 3. ಇತರೆ ಆಡಳಿತ ವೆಚ್ಚಗಳು                         |                |                |
|                | 1. ಶಾಖಾ ಕಛೇರಿ ಕಟ್ಟಡ ಬಾಡಿಗೆ                     | 3,83,597.00    | 3,83,597.00    |
|                | 2. ತೆರಿಗೆ                                      |                |                |
| 23,00,000.00   | 1. 2024-25 ನೇ ಸಾಲಿನ ಮುಂಗಡ ಆದಾಯ ತೆರಿಗೆ          | 21,00,000.00   |                |
| 1,70,599.00    | ಬಿ. 2024-25 ನೇ ಸಾಲಿನ ತೆರಿಗೆ                    | 10,07,138.00   |                |
| 5,000.00       | 2. ವೃತ್ತಿ ತೆರಿಗೆ                               | 5,000.00       |                |
| 92,674.00      | 3. ಕಟ್ಟಡದ ಮೇಲಿನ ತೆರಿಗೆ ಪಾವತಿಸಿದ್ದು             | 1,33,478.00    |                |
| 11,160.00      | 4. ನೀರಿನ ಕಂದಾಯ ಪಾವತಿಸಿದ್ದು                     | 10,500.00      |                |
| 3,09,067.80    | 5. ಜಿ.ಎಸ್.ಟಿ. ಮೊಬಲಗು                           | 0.00           | 32,56,116.00   |
| 2,37,783.00    | 3. ಕರೆಂಟ್ ಬಿಲ್ ಪಾವತಿಸಿದ್ದು                     | 2,16,965.30    | 2,16,965.30    |
| 10,38,062.00   | 3. ವಿಮೆ ಮೊಬಲಗು                                 |                |                |
| 63,305.00      | 1. ಠೇವಣಿ ಮೇಲೆ ವಿಮೆ ಪಾವತಿಸಿದ್ದು                 | 11,25,730.00   |                |
| 78,034.40      | 2. ಅಪಘಾತ ವಿಮೆ ಪಾವತಿಸಿದ್ದು                      | 62,072.86      |                |
| 70,400.00      | 3. ಬಂಗಾರ ಆಭರಣಗಳ ವಿಮೆ                           | 52,457.00      | 12,40,259.86   |
| 0.00           | 5. ಲೀಗಲ್ ಫೀ ಪಾವತಿಸಿದ್ದು                        | 26,950.00      |                |
| 15,124.50      | 6. ಕೋರ್ಟ್ ಅಫೀಲ್ ವೆಚ್ಚ                          | 0.00           | 26,950.00      |
| 32,645.70      | 7. ಅಂಚೆ ವೆಚ್ಚ                                  | 7,712.00       |                |
| 900.00         | 8. ಸ್ಟೇಷನರಿ ಬಿಲ್ ಪಾವತಿಸಿದ್ದು                   | 30,289.96      | 38,001.96      |
| 48,000.00      | 9. ಮುದ್ರಣ ವೆಚ್ಚ                                | 1,04,624.10    |                |
|                | 10. ಜಾಹೀರಾತುಗಳು                                | 1,15,630.00    | 2,20,254.10    |
| 20,954.00      | 04. ಸವಕಳಿಗಳು                                   |                |                |
| 2,25,379.00    | 1. ಆರ್.ಎಸ್. ಸೆಕ್ಯೂರಿಟಿ ಡಿವೈಸ್ ಸವಕಳಿ            | 18,858.00      |                |
| 1,67,068.00    | 2. ಕಟ್ಟಡದ ಮೇಲಿನ ಸವಕಳಿ                          | 2,02,841.00    |                |
|                | 3. ಪೀಠೋಪಕರಣಗಳ ಮೇಲಿನ ಸವಕಳಿ                      | 1,50,361.00    |                |



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಲಾಭ-ನಷ್ಟದ ವಿವರ ತ:ಖ್ತಿ

31.03.2025

| 31.03.2024     | ಲಾಭದ ವಿವರ                                               | ಮೊಬಲಗು         | ಮೊಬಲಗು ಜುಮ್ಮಾ  |
|----------------|---------------------------------------------------------|----------------|----------------|
| 5,88,62,510.82 | 1. ಬಡ್ತಿ ಜಮಾ ಬಂದದ್ದು<br>1. ಸಾಲಗಳ ಮೇಲಿನ ಬಡ್ತಿ            | 6,06,31,095.00 | 6,06,31,095.00 |
| 1,34,60,522.00 | 2. ವಿನಿಯೋಗಗಳ ಮೇಲಿನ ಬಡ್ತಿ<br>ಎ. ಕೇವಲಗಳ ಮೇಲಿನ ಬಡ್ತಿ       | 1,83,51,194.00 |                |
| 1,52,62,033.38 | ಬಿ. ಸರ್ಕಾರಿ ಭದ್ರತೆಗಳ ಮೇಲಿನ ಬಡ್ತಿ                        | 1,59,65,854.44 | 3,43,17,048.44 |
| 2,65,978.60    | ಡಿ. ಯೂನಿಟಿ ಸ್ಟಾಲ್ ಫೈನಾನ್ಸ್ ಬ್ಯಾಂಕಿನ ಡಿವಿಡೆಂಡ್           | 2,65,827.60    |                |
| 0.00           | ಇ. ಆದಾಯ ತೆರಿಗೆ ಮೊಬಲಗು ವಾಪಸ್ಸು ಬಂದದ್ದು                   | 4,80,586.00    | 7,46,413.60    |
| 3,42,516.00    | 2. ಸುಸ್ತಿ ಬಡ್ತಿ ಬಂದದ್ದು                                 | 3,91,375.00    | 3,91,375.00    |
| 0.00           | 3. ಶಾಖಾ ಕಛೇರಿ ಬಡ್ತಿ ಬಂದದ್ದು                             | 54,79,072.46   | 54,79,072.46   |
|                | 4. ಇತರೆ ಆಡಳಿತಾತ್ಮಕ ಆದಾಯಗಳು<br>ಎ.) ಫೀ, ಕಮೀಷನ್, ಬ್ರೋಕರೇಜ್ |                |                |
| 518.97         | 1. ಪಾಸ್ ಪುಸ್ತಕ,                                         | 585.15         |                |
| 36,092.90      | 2. ನೋಟೀಸ್ ಶುಲ್ಕ                                         | 16,648.79      |                |
| 20,198.27      | 3. ಷೇರು ಶುಲ್ಕ                                           | 42,452.60      |                |
| 0.00           | 4. ಬ್ಯಾಂಕ್ ಕಮೀಷನ್                                       | 0.00           |                |
| 2,874.00       | 5. ಇ-ಸ್ವಾಂಪ್ ಕಮೀಷನ್ ಜಮಾ                                 | 477.00         |                |
| 3,631.26       | 6. ಸಾಲದ ಅರ್ಜಿಯ ಶುಲ್ಕ                                    | 6,104.51       | 66,268.05      |
|                | ಬಿ) ಇತರೆ ಆದಾಯಗಳು                                        |                |                |
| 61,584.00      | 1. ಡಿ.ಟಿ.ಎಲ್. ಮೊಬಲಗು                                    | 3,75,516.00    |                |
| 2,66,442.08    | 2. ಲಾಕರ್ ಬಾಡಿಗೆ                                         | 2,32,184.38    |                |
| 39,499.83      | 3. ಪ್ರಾಸಂಗಿಕ ಖರ್ಚು ಜಮಾ                                  | 31,524.79      |                |
| 9,493.93       | 4. ಚೆಕ್ ಪುಸ್ತಕ ಚಾರ್ಜಸ್                                  | 9,329.71       |                |
| 2,36,879.45    | 5. ಸೇವಾ ಶುಲ್ಕ ಬಂದದ್ದು                                   | 4,97,307.76    |                |
| 10,661.11      | 6. ಎನ್.ಎಂ.ಎಸ್. ಫೀ                                       | 21,260.81      |                |
| 55,346.20      | 7. ಸಾಲ ವಸೂಲಾತಿ ವೆಚ್ಚ ವಸೂಲಾದದ್ದು                         | 7,295.82       |                |
| 0.00           | 8. ಡೋನೇಷನ್ ಬಂದದ್ದು                                      | 10,000.00      |                |
| 22,960.00      | 9. ಆದಾಯ ತೆರಿಗೆ ಪಾವತಿ ಮೇಲಿನ ಬಡ್ತಿ                        | 0.00           | 11,84,419.27   |



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಲಾಭ-ನಷ್ಟದ ವಿವರ ತ:ಖ್ತೆ

31.03.2025

| 31.03.2024     | ನಷ್ಟದ ವಿವರ                                         | ಮೊಬಲಗು          | ಮೊಬಲಗು ಜುಮ್ಮಾ   |
|----------------|----------------------------------------------------|-----------------|-----------------|
| 1,04,750.00    | 4. ಗಣಕ ಯಂತ್ರದ ಮೇಲಿನ ಸವಕಳಿ                          | 75,050.00       | 5,07,919.00     |
| 24,797.00      | 5. ಫಿಕ್ಸ್ಡ್ ಮೇಲಿನ ಸವಕಳಿ                            | 22,644.00       |                 |
| 44,901.00      | 6. ಶಾಖಾ ಕಛೇರಿ ಸ್ಟಾಂಕ್ ರೂಂ ಸವಕಳಿ                    | 38,165.00       |                 |
| 32,54,919.00   | 5. ಇತರೆ ವೆಚ್ಚಗಳು                                   |                 | 68,24,161.77    |
| 2,700.00       | 1. ಪಿಗ್ಮಿ ಮತ್ತು ಸಾಲದ ಠೇವಣಿ ಕಮೀಷನ್                  | 36,40,963.00    |                 |
| 24,700.00      | 2. ಬೈಲಾ ತಿದ್ದುಪಡಿ ಶುಲ್ಕ                            | 4,124.00        |                 |
| 14,455.00      | 3. ಕ್ರೆಡಿಟ್ ಇನ್‌ವೆಸ್ಟ್‌ಮೆಂಟ್ ಸಂಸ್ಥೆ ಸದಸ್ಯತ್ವ ವೆಚ್ಚ | 12,800.00       |                 |
| 35,000.00      | 4. ದಿನಪತ್ರಿಕೆ                                      | 15,960.00       |                 |
| 2,66,840.60    | 5. ನ್ಯಾಪ್‌ಕಬ್ ಸದಸ್ಯತ್ವ ವೆಚ್ಚ                       | 25,500.00       |                 |
| 34,000.00      | 7. ವಿದ್ಯುತ್ ಉಪಕರಣ ನಿರ್ವಹಣಾ ವೆಚ್ಚ                   | 3,07,352.32     |                 |
| 25,000.00      | 8. ಕಟ್ಟಡ ನಿರ್ವಹಣಾ ವೆಚ್ಚ                            | 8,570.00        |                 |
| 0.00           | 9. ಫೆಡರೇಷನ್ ಸದಸ್ಯತ್ವ ಶುಲ್ಕ                         | 40,000.00       |                 |
| 7,207.83       | 10. ಇ-ಸ್ಟಾಂಪ್ ವೆಚ್ಚ                                | 0.00            |                 |
| 29,392.00      | 11. ಟಿ.ಡಿ.ಎಸ್. ಪೈಲಿಂಗ್ ಫೀ/ಬ್ಯಾಂಕ್ ಛಾರ್ಜಸ್          | 3,111.61        |                 |
| 12,400.00      | 12. ರಾಷ್ಟ್ರೀಯ ಹಬ್ಬಗಳ ವೆಚ್ಚ                         | 38,680.00       |                 |
| 27,667.12      | 13. ಬ್ಯಾಂಕ್ ಶುಚೀಕರಣ ವೆಚ್ಚ                          | 21,250.00       |                 |
| 1,47,158.00    | 14. ದೂರವಾಣಿ ಬಿಲ್ ಪಾವ್ತಿಸಿದ್ದು                      | 40,805.92       |                 |
| 3,06,330.28    | 15. ಪ್ರಯಾಣ ವೆಚ್ಚ                                   | 1,05,200.00     |                 |
| 5,12,000.00    | 16. ಸಾದಿಲ್ಲಾರು ವೆಚ್ಚ                               | 4,17,758.58     |                 |
| 5,20,078.80    | 17. ಭದ್ರತಾ ಸಿಬ್ಬಂದಿ ವೆಚ್ಚ                          | 5,52,903.00     |                 |
| 3,637.00       | 18. ವಾರ್ಷಿಕ ಮಹಾಸಭೆ ವೆಚ್ಚ 2024-25ನೇ ಸಾಲು            | 7,29,398.82     |                 |
| 0.00           | 19. ಭದ್ರತಾ ಠೇವಣಿಯ ಮೇಲಿನ ಸವಕಳಿ                      | 3,637.00        |                 |
|                | 20. ಚುನಾವಣಾ ವೆಚ್ಚ                                  | 8,56,147.52     |                 |
| 60,000.00      | 6 ಕಾಯ್ದಿರಿಸಿದ ಹೊಂದಾಣಿಕೆಗಳು                         |                 | 1,22,000.00     |
| 40,000.00      | 1. ಆಧಾರ ಸಾಲದ ಮೇಲಿನ ವಿಶೇಷ ನಿಧಿ ಕಾಯ್ದಿರಿಸಿದ್ದು       | 0.00            |                 |
| 0.00           | 2. ಡೆಫರ್ಡ್ ಟ್ಯಾಕ್ಸ್ ಲಯಾಬಿಲಿಟಿಗೆ ಕಾಯ್ದಿರಿಸಿದ್ದು     | 0.00            |                 |
| 8,00,000.00    | 3. ಎಸ್.ಎ. ಸಾಲಗಳ ಮೇಲೆ ಕಾಯ್ದಿರಿಸಿದ್ದು                | 1,22,000.00     |                 |
|                | 8. ಎನ್.ಪಿ.ಐ. ಮೇಲೆ ಕಾಯ್ದಿರಿಸಿದ್ದು                   | 0.00            |                 |
| 8,03,76,180.03 | ಒಟ್ಟು ಖರ್ಚುಗಳು                                     | 9,63,53,000.80  | 9,63,53,000.80  |
| 85,83,562.77   | 2024-25ನೇ ಸಾಲಿಗೆ ಬಂದ ನಿವ್ವಳ ಲಾಭ                    | 64,62,691.02    | 64,62,691.02    |
| 8,89,59,742.80 | ಒಟ್ಟು ಮೊಬಲಗು                                       | 10,28,15,691.82 | 10,28,15,691.82 |

ಸಹಿ/-  
ಜಿ. ರಾಜು  
ಅಧ್ಯಕ್ಷರು

ಸಹಿ/-  
ಜಿ.ಹೆಚ್. ಪ್ರೇಮಾ  
ಉಪಾಧ್ಯಕ್ಷರು

ಸಹಿ/-  
ಲೋಕೇಶ್ ಬಿ.  
ಖಜಾಂಚಿ

ಸಹಿ/-  
ಕೆ. ಎಂ. ಮನೋಜ್ ಕುಮಾರ್  
ಮುಖ್ಯ ಕಾರ್ಯನಿರ್ವಹಣಾಧಿಕಾರಿ





## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಆಸ್ತಿ ಮತ್ತು ಜವಾಬ್ದಾರಿ ತ:ಖ್ತೆ

31.03.2025

| 31.03.2024      | ಬಂಡವಾಳ ಮತ್ತು ಜವಾಬ್ದಾರಿಗಳು                   | ಮೊಬಲಗು          | ಮೊಬಲಗು ಜುಮ್ಮಾ     |
|-----------------|---------------------------------------------|-----------------|-------------------|
| 3,00,00,000.00  | 1.1 ಅಧಿಕೃತ ಷೇರು ಬಂಡವಾಳ                      |                 |                   |
| 3,00,00,000.00  | 1. ರೂ. 100.00 ರ “ಎ” ತರಗತಿ ಷೇರು              | 3,00,00,000.00  |                   |
|                 | 2. ರೂ. 50.00 ರ ಸಹ ಸದಸ್ಯರ ಷೇರು               | 3,00,00,000.00  | 6,00,00,000.00    |
| 2,57,14,905.00  | 1.2 ಪಾವತಿಯಾದ ಷೇರು ಬಂಡವಾಳ                    |                 |                   |
| 80,74,650.00    | 1. ರೂ. 100.00 ರ “ಎ” ತರಗತಿ ಷೇರು              | 2,89,76,560.00  |                   |
|                 | 2. ರೂ. 50.00 ರ ಸಹ ಸದಸ್ಯರ ಷೇರು               | 77,52,560.00    | 3,67,29,120.00    |
| 4,91,03,947.85  | 2. ನಿಧಿಗಳು                                  |                 |                   |
| 1,38,76,969.68  | ಅ. 1. ಆಪದ್ಧನ (ಕಾಯ್ದಿಟ್ಟ) ನಿಧಿ               | 5,17,77,495.62  |                   |
|                 | 2. ಕಟ್ಟಡ ನಿಧಿ                               | 1,48,13,650.68  | 6,65,91,146.30    |
|                 | ಆ. ಇತರ ನಿಧಿಗಳು                              |                 |                   |
| 35,75,895.31    | 1. ಡಿವಿಡೆಂಡ್ ಸಮೀಕರಣ ನಿಧಿ                    | 0.00            |                   |
| 29,95,845.98    | 2. ಕಟ್ಟಡ ದುರಸ್ತಿ ನಿಧಿ                       | 34,32,963.98    |                   |
| 1,68,508.20     | 3. ಧರ್ಮದ ನಿಧಿ                               | 2,30,953.20     |                   |
| 8,19,019.00     | 4. ಶಾರದಾ ವಿದ್ಯಾನಿಧಿ                         | 8,26,645.00     |                   |
| 15,98,410.00    | 5. ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ               | 38,09,114.00    |                   |
| 18,08,750.00    | 6. ಸದಸ್ಯರ ಕ್ಷೇಮಾಭಿವೃದ್ಧಿ ಠೇವಣಿ              | 18,94,750.00    |                   |
| 1,13,211.00     | 7. ಪ್ರಚಾರ ನಿಧಿ                              | 1,25,656.00     |                   |
| 23,162.00       | 8. ಮಹೋತ್ಸವ ನಿಧಿ                             | 85,607.00       |                   |
| 29,12,486.00    | 9. ಗೃಹ ನಿರ್ಮಾಣ ಸಾಲದ ಬಗ್ಗೆ ಕಾಯ್ದಿರಿಸಿದ್ದು    | 29,12,486.00    |                   |
| 9,44,932.00     | 10. ಡೆಪೋಸ್ಟ್ ಟ್ಯಾಕ್ಸ್ ಲಯಾಬಿಲಿಟಿ ರಿಸರ್ವ್     | 5,69,416.00     |                   |
| 8,75,617.00     | 11. ಸಿಬ್ಬಂದಿ ಕಲ್ಯಾಣ ನಿಧಿ                    | 10,00,508.00    |                   |
| 97,649.00       | 12. ಸಮಾಜ ಕಲ್ಯಾಣ ನಿಧಿ                        | 2,22,540.00     |                   |
| 19,88,700.00    | 13. ಇನ್ವೆಸ್ಟ್ ಮೆಂಟ್ ಡಿಪ್ರಿಸಿಯೇಷನ್ ರಿಸರ್ವ್   | 19,88,700.00    |                   |
| 99,08,967.68    | 14. ಹೋಟೆಲು ನಿಧಿ                             | 0.00            |                   |
| 2,65,37,860.00  | 15. ಅನುತ್ಪಾದಕ ಹೂಡಿಕೆಗಳ ಬಗ್ಗೆ ಕಾಯ್ದಿರಿಸಿದ್ದು | 2,65,37,860.00  |                   |
| 0.00            | 16. ಸಾಮಾನ್ಯ ಮೀಸಲು ನಿಧಿ                      | 1,18,34,207.99  | 5,54,71,407.17    |
| 23,78,000.00    | ಇ. ಸಾಲಗಳ ಮೇಲೆ ಕಾಯ್ದಿರಿಸಿದ ನಿಧಿಗಳು           |                 |                   |
| 4,08,54,037.00  | 1. ಕಂ.ಪ್ರಾ.ಫಾರ್ ಸ್ಟ್ಯಾಂಡರ್ಡ್ ಅಸೆಟ್ಸ್        | 25,00,000.00    |                   |
|                 | 2. ಅನುತ್ಪಾದಕ ಆಸ್ತಿಗಳು (ಎನ್.ಪಿ.ಎ.) ಬಗ್ಗೆ     | 4,08,54,037.00  | 4,33,54,037.00    |
| 43,39,300.00    | 3. ಠೇವಣಿಗಳು                                 |                 |                   |
| 21,34,17,785.00 | 1. ರೆಕರಿಂಗ್ ಠೇವಣಿ                           | 43,11,350.00    |                   |
| 46,42,71,186.00 | 2. ವಾಯಿದೆ ಠೇವಣಿ                             | 24,40,48,987.00 |                   |
| 23,26,912.70    | 3. ಅಕ್ಷಯ ನಿಧಿ ಠೇವಣಿ                         | 53,95,00,812.00 |                   |
| 7,87,40,647.65  | 4. ಭದ್ರತಾ ಠೇವಣಿ                             | 17,70,387.70    |                   |
| 73,19,119.00    | 5. ಪಿಗ್ಮಿ ಠೇವಣಿ                             | 8,32,57,520.00  |                   |
| 23,50,000.00    | 6. ವಾಯಿದೆ ಮುಗಿದ ಠೇವಣಿ                       | 65,94,299.00    |                   |
| 1,12,97,879.74  | 7. ಶೇರ್ ಡಿಪಾಸಿಟ್                            | 24,75,000.00    |                   |
| 12,29,19,181.48 | 8. ಚಾಲ್ತಿ ಠೇವಣಿ                             | 63,46,185.94    |                   |
|                 | 9. ಉಳಿತಾಯ ಠೇವಣಿ                             | 13,07,41,370.67 | 1,01,90,45,912.31 |





## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಆಸ್ತಿ ಮತ್ತು ಜವಾಬ್ದಾರಿ ತಃಖ್ತೆ

31.03.2025

| 31.03.2024      | ಆಸ್ತಿ ವಿವರ                                 | ಮೊಬಲಗು          | ಮೊಬಲಗು ಜುಮ್ಲಾ   |
|-----------------|--------------------------------------------|-----------------|-----------------|
| 89,49,763.00    | 1. ನಗದು ಶಿಲ್ಕು ಕೈಯಲ್ಲಿ                     | 32,26,253.00    | 32,26,253.00    |
| 2,26,18,542.73  | 2.1 ಬ್ಯಾಂಕು ಖಾತೆಗಳಲ್ಲಿನ ಶಿಲ್ಕು             |                 |                 |
| 73,27,553.06    | 1. ಎಸ್.ಬಿ.ಎಂ. ಚಾಲ್ತಿ ಖಾತೆ                  | 1,86,39,712.63  |                 |
| 4,26,468.86     | 2. ಕೆನರಾ ಬ್ಯಾಂಕ್                           | 62,58,868.06    |                 |
| 26,83,854.52    | 3. ಅಪೆಕ್ಸ್ ಬ್ಯಾಂಕ್ ಚಾಲ್ತಿ ಖಾತೆ             | 4,26,468.86     |                 |
| 39,58,910.16    | 4. ಶಿ.ಜಿ.ಸ.ಕೇ.ಬ್ಯಾಂಕ್ ಚಾಲ್ತಿ ಖಾತೆ          | 30,95,120.52    |                 |
| 3,76,73,125.64  | 5. ಐ.ಡಿ.ಬಿ.ಐ. ಕ್ಲಿಯರಿಂಗ್ ಖಾತೆ              | 77,94,983.43    |                 |
| 30,38,350.32    | 6. ಐ.ಡಿ.ಬಿ.ಐ. ಬ್ಯಾಂಕ್ ಚಾಲ್ತಿ ಖಾತೆ          | 54,84,902.65    |                 |
| 2,00,426.30     | 7. ಐ.ಡಿ.ಬಿ.ಐ.ಶಾಖಾ ಕಛೇರಿ ಚಾಲ್ತಿ ಖಾತೆ        | 18,12,081.04    |                 |
|                 | 8. ಬಿ.ಓ.ಬಿ. ಉಳಿತಾಯ ಖಾತೆ                    | 11,42,515.15    | 4,46,54,652.34  |
|                 | 2.2. ಇತರೆ ಬ್ಯಾಂಕ್ ಖಾತೆಗಳು                  |                 |                 |
| 91,17,297.67    | 1. ಅಕ್ಸಿಸ್ ಬ್ಯಾಂಕ್ ಚಾಲ್ತಿ ಖಾತೆ             | 29,76,277.36    |                 |
| 40,175.09       | 2. ಗ್ರಾಮೀಣ ಬ್ಯಾಂಕ್ ಉಳಿತಾಯ ಖಾತೆ             | 1,68,713.23     |                 |
| 27,684.20       | 3. ಪಿ.ಎಂ.ಸಿ. ಬ್ಯಾಂಕ್ ಚಾಲ್ತಿ ಖಾತೆ           | 2,66,524.80     |                 |
| 0.00            | 4. ಐ.ಸಿ.ಐ.ಸಿ.ಐ. ಬ್ಯಾಂಕ್ ಚಾಲ್ತಿ ಖಾತೆ        | 14,13,106.12    | 48,24,621.51    |
|                 | 3. ಠೇವಣಿ ಮತ್ತು ವಿನಿಯೋಗಗಳು ಅ. ಇತರೆ ಠೇವಣಿಗಳು |                 |                 |
| 3,55,00,000.00  | 1 ಜಿ.ಸ. ಕೇಂದ್ರ ಬ್ಯಾಂಕ್ ಠೇವಣಿ(ಆ.ನಿಧಿ)       | 3,65,00,000.00  |                 |
| 90,00,000.00    | ಬಿ. ಈ. ಸ. ಕೇಂದ್ರ ಬ್ಯಾಂಕ್ ಠೇವಣಿ             | 0.00            |                 |
| 3,73,04,618.00  | 2. ಕಾರ್ಪೊರೇಷನ್ ಬ್ಯಾಂಕ್ ಠೇವಣಿ               | 5,80,49,126.00  |                 |
| 3,37,09,318.00  | 3. ಕಾವೇರಿ ಗ್ರಾಮೀಣ ಬ್ಯಾಂಕ್ ಠೇವಣಿ            | 2,39,38,355.00  |                 |
| 4,21,14,256.00  | 4. ಕೆನರಾ ಬ್ಯಾಂಕ್ ವಾಯಿದೆ ಠೇವಣಿ              | 7,10,91,540.00  |                 |
| 51,37,281.00    | 5. ಅಕ್ಸಿಸ್ ಬ್ಯಾಂಕ್ ವಾಯಿದೆ ಠೇವಣಿ            | 1,03,45,338.00  |                 |
| 3,12,02,387.00  | 6. ಬ್ಯಾಂಕ್ ಆಫ್ ಬರೋಡ ಠೇವಣಿ                  | 2,23,03,911.00  |                 |
| 25,00,000.00    | 7. ಡಿ.ಸಿ.ಬಿ. ಬ್ಯಾಂಕ್ ಠೇವಣಿ                 | 77,93,440.00    |                 |
| 25,00,000.00    | 8. ಸಿಟಿ ಯೂನಿಯನ್ ಬ್ಯಾಂಕ್ ಠೇವಣಿ              | 20,00,000.00    |                 |
| 3,00,01,000.00  | 9. ಎಸ್.ಬಿ.ಐ. ಬ್ಯಾಂಕ್ ಠೇವಣಿ                 | 2,55,79,741.00  |                 |
|                 | 10. ಐ.ಸಿ.ಐ.ಸಿ.ಐ ಬ್ಯಾಂಕ್ ಠೇವಣಿ              | 20,00,000.00    | 25,96,01,451.00 |
|                 | 4. ಸರ್ಕಾರಿ ಸ್ವಾಮ್ಯ-ಸಹಕಾರಿ ಸಂಸ್ಥೆಗಳ ಷೇರು    |                 |                 |
| 15,000.00       | 1. ಜಿ.ಸ. ಕೇಂದ್ರ ಬ್ಯಾಂಕ್ ಷೇರು               | 15,000.00       |                 |
| 1,000.00        | 2. ದೆಹಲಿ ಉಗ್ರಾಣ ಮಂಡಳಿ ಷೇರು                 | 1,000.00        |                 |
| 66,34,470.00    | 3. ಪಿ.ಎಂ.ಸಿ. ಬ್ಯಾಂಕ್ ಈಕ್ವಿಟಿ ವಾರೆಂಟ್       | 66,34,470.00    |                 |
| 2,65,37,860.00  | 4. ಪಿ.ಎಂ.ಸಿ. ಬ್ಯಾಂಕ್ ಪ್ರಿಪರೆಡ್ ಷೇರ್ಸ್      | 2,65,37,860.00  | 3,31,88,330.00  |
| 16,55,22,000.00 | ಆ. ಸರ್ಕಾರಿ ಭದ್ರತೆಗಳು                       | 17,95,06,250.00 | 17,95,06,250.00 |
|                 | 5. ಸಾಲ ಮತ್ತು ಮುಂಗಡಗಳು                      |                 |                 |
|                 | 01. ಠೇವಣಿ ಆಧಾರ ಸಾಲಗಳು                      |                 |                 |
| 21,66,962.00    | 1. ಪಿ.ಗ್ಲಿ ಠೇವಣಿ ಆಧಾರ ಸಾಲ                  | 38,82,608.00    |                 |
| 75,314.00       | 2. ರೆಕರಿಂಗ್ ಠೇವಣಿ ಆಧಾರ ಸಾಲ                 | 28,336.00       |                 |
| 58,09,256.00    | 3. ವಾಯ್ಡ್ ಠೇವಣಿ ಆಧಾರ ಸಾಲ                   | 64,77,089.00    |                 |
| 64,03,007.00    | 4. ಅಕ್ವಯನಿಧಿ ಠೇವಣಿ ಆಧಾರ ಸಾಲ                | 63,96,583.00    |                 |



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಆಸ್ತಿ ಮತ್ತು ಜವಾಬ್ದಾರಿ ತ:ಖ್ತೆ

31.03.2025

| 31.03.2024     | ಬಂಡವಾಳ ಮತ್ತು ಜವಾಬ್ದಾರಿಗಳು                    | ಮೊಬಲಗು          | ಮೊಬಲಗು ಜುಮ್ಲಾ   |
|----------------|----------------------------------------------|-----------------|-----------------|
| 9,49,83,427.92 | 4. ಶಾಖೆ/ಪ್ರಧಾನ ಕಛೇರಿ ಹೊಂದಾಣಿಕೆ               | 10,59,14,133.00 | 10,59,14,133.00 |
| 20,13,197.00   | 5. ಇತರೆ ಜವಾಬ್ದಾರಿಗಳು                         |                 |                 |
|                | 1. ಷೇರು ಡಿವಿಡೆಂಡ್                            | 18,06,668.00    | 18,06,668.00    |
| 40,50,520.60   | ಈ. ಇತರೆ ಠೇವಣಿಗಳು/ಜವಾಬ್ದಾರಿಗಳು                |                 |                 |
| 31,540.00      | 2. ಸಾಮಾನ್ಯ ಅಮಾನತ್ತು                          | 32,45,862.60    |                 |
| 15,47,590.00   | 3. ಎನ್.ಎಂ.ಎಸ್. ಷೇರು                          | 24,940.00       |                 |
| 6,75,500.00    | 4. ಲಾಕರ್ ಠೇವಣಿ                               | 16,35,340.00    |                 |
|                | 5. ಸಾಲ ವಸೂಲಾತಿ ಠೇವಣಿ                         | 5,08,171.00     | 54,14,313.60    |
| 32,148.00      | 6. ಕಾಯ್ದಿರಿಸಿದ ಬಾಬುಗಳು                       |                 |                 |
| 2,23,162.00    | 1. ಎಲ್.ಐ.ಸಿ. ಪ್ರೀಮಿಯಂ ಕೊಡಬೇಕಾದ್ದು            | 32,061.00       |                 |
| 1,85,000.00    | 2. ವೃತ್ತಿ ತೆರಿಗೆ/ಪಿ.ಎಫ್. ಪಾವತಿಸಬೇಕಾದ್ದು      | 1,44,183.00     |                 |
| 48,000.00      | 3. ಆಡಿಟ್ ವೆಚ್ಚ ಕೊಡಬೇಕಾದ್ದು                   | 2,10,000.00     |                 |
| 97,592.86      | 4. ಕನ್ ಕರೆಂಟ್ ಆಡಿಟ್ ಫೀ ಕೊಡಬೇಕಾದ್ದು           | 1,08,000.00     |                 |
| 23,00,000.00   | 5. ಜಿ.ಎಸ್.ಟಿ. ಪಾವತಿಸಬೇಕಾದ್ದು                 | 7,564.40        |                 |
| 0.00           | 6. ಆದಾಯ ತೆರಿಗೆ ಪಾವತಿಸಬೇಕಾದ್ದು                | 21,00,000.00    |                 |
|                | 7. ಸಿಬ್ಬಂದಿ ಗ್ರಾಚ್ಯುಟಿ ಮೊಬಲಗು ಕಾಯ್ದಿರಿಸಿದ್ದು | 1,59,08,993.99  | 1,85,10,802.39  |
| 43,89,265.00   | 7 ಠೇವಣಿ ಮೇಲೆ ಕೊಡಬೇಕಾದ ಬಡ್ಡಿ                  |                 |                 |
| 3,50,000.00    | ಎ. ವಾಯಿದೆ ಠೇವಣಿ ಮೇಲೆ ಕೊಡಬೇಕಾದ್ದು             | 26,65,785.00    |                 |
| 13,00,000.00   | ಬಿ. ರೆಕರಿಂಗ್ ಠೇವಣಿ ಮೇಲೆ ಕೊಡಬೇಕಾದ್ದು          | 3,50,000.00     |                 |
| 20,96,831.00   | ಸಿ. ಪಿಗ್ಮಿ ಠೇವಣಿ ಮೇಲೆ ಕೊಡಬೇಕಾದ್ದು            | 9,90,966.00     |                 |
|                | ಡಿ. ಎಂ.ಟಿ.ಡಿ ಮೇಲೆ ಕೊಡಬೇಕಾದ್ದು                | 18,48,400.00    | 58,55,151.00    |
| 37,61,602.00   | 8. ಸಾಲಗಳ ಮೇಲೆ ಬರಬೇಕಾದ ಬಡ್ಡಿ                  |                 |                 |
| 1,24,13,246.00 | 1. ಸ್ಟ್ಯಾಂಡರ್ಡ್ ಅಸೆಟ್ ಸಾಲಗಳ ಬರಬೇಕಾದ ಬಡ್ಡಿ    | 42,19,860.00    |                 |
| 85,83,562.77   | 2 ಎನ್.ಪಿ.ಎ. ಸಾಲಗಳ ಬರಬೇಕಾದ ಬಡ್ಡಿ              | 1,42,14,656.00  | 1,84,34,516.00  |
| 8,484.00       | 09. 2024-25ಕ್ಕೆ ನಿವ್ವಳ ಲಾಭ                   | 64,62,691.02    | 64,62,691.02    |
|                | 10. ಇ ಸ್ಟಾಂಪ್ ಖಾತೆ ಮೊಬಲಗು                    | 29,624.00       | 29,624.00       |



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಆಸ್ತಿ ಮತ್ತು ಜವಾಬ್ದಾರಿ ತ:ಖ್ತೆ

31.03.2025

| 31.03.2024      | ಆಸ್ತಿ ವಿವರ                                | ಮೊಬಲಗು          | ಮೊಬಲಗು ಜುಮ್ಲಾ   |
|-----------------|-------------------------------------------|-----------------|-----------------|
| 4,92,02,992.00  | <b>02. ಭದ್ರತಾ ಸಾಲಗಳು</b>                  |                 |                 |
| 2,14,342.00     | 5. ಬಂಗಾರದ ಆಭರಣ ಆಧಾರ ಸಾಲ                   | 7,82,78,180.00  |                 |
| 33,73,546.72    | 6. ಎಲ್.ಐ.ಸಿ.ಆಧಾರ ಸಾಲ                      | 4,04,605.00     |                 |
| 37,21,24,213.00 | 7. ವಾಹನ ಆಧಾರ ಸಾಲ                          | 67,64,096.00    |                 |
| 4,29,60,434.00  | 8. ಸ್ಥಿರಾಸ್ತಿ ಆಧಾರ ಸಾಲ                    | 41,51,92,967.00 |                 |
| 6,47,52,188.00  | 9. ಗೃಹ ನಿರ್ಮಾಣ ಸಾಲ                        | 3,58,81,349.00  |                 |
| 3,56,170.00     | 10. ಓವರ್ ಡ್ರಾಫ್ಟ್ ಸಾಲ                     | 8,53,42,052.40  |                 |
| 0.00            | 11. ದಾವಾ ದಾಖಲು ಸಾಲ-ಆಧಾರ ಸಹಿತ              | 3,29,317.00     |                 |
|                 | 12. ಎನ್.ಎಸ್.ಸಿ.ಆಧಾರ ಸಾಲ                   | 0.00            |                 |
| 38,64,015.00    | <b>03. ಭದ್ರತಾ ರಹಿತ ಸಾಲಗಳು</b>             |                 |                 |
| 14,05,953.00    | 13. ಜಾಮೀನು ಸಾಲಗಳು                         | 47,03,452.00    |                 |
| 16,13,944.10    | 14. ಸಂಬಳ ಸರ್ವಿಸಿಕ್ಲೆಟ್ ಆಧಾರ ಸಾಲ           | 7,16,047.00     |                 |
| 5,08,772.80     | 15. ದಾವಾ ದಾಖಲು ಸಾಲ-ಆಧಾರ ರಹಿತ              | 16,12,724.10    |                 |
|                 | 16. ವ್ಯವಹಾರಿಕ ಸಾಲ                         | 4,83,316.80     |                 |
| 32,000.00       | <b>4. ಸಿಬ್ಬಂದಿ ಮುಂಗಡಗಳು</b>               |                 |                 |
| 4,25,711.00     | 1. ಹಬ್ಬದ ಮುಂಗಡ                            | 24,000.00       |                 |
| 2,83,774.00     | 2. ವಾಹನ ಮುಂಗಡ                             | 7,67,219.00     |                 |
| 43,09,177.00    | 3. ಗೃಹ ಖರೀದಿ ಮುಂಗಡ                        | 2,40,374.00     |                 |
|                 | 4. ಸಂಬಳ ಮುಂಗಡ                             | 46,55,978.00    | 65,21,80,293.30 |
| 9,49,83,427.92  | <b>6. ಮುಖ್ಯ ಕಛೇರಿ ಖಾತೆ</b>                | 10,59,14,133.00 | 10,59,14,133.00 |
| 37,61,602.00    | <b>8. ಸಾಲಗಳ ಮೇಲೆ ಬರಬೇಕಾದ ಬಡ್ಡಿ</b>        |                 |                 |
| 1,24,13,246.00  | 1. ಸ್ಟ್ಯಾಂಡರ್ಡ್ ಅಸೆಟ್ ಸಾಲಗಳ ಬರಬೇಕಾದ ಬಡ್ಡಿ | 42,19,860.00    |                 |
| 0               | 2. ಎನ್.ಪಿ.ಎ. ಸಾಲಗಳ ಬರಬೇಕಾದ ಬಡ್ಡಿ          | 1,42,14,656.00  | 1,84,34,516.00  |
|                 | 8. ಇ.ಸ್ಟಾಂಪ್ ಖಾತೆ                         | 0               |                 |
| 22,53,782.24    | <b>9. ಸ್ಥಿರ ಆಸ್ತಿಗಳು:</b>                 |                 |                 |
| 0.00            | <b>1. ಕಟ್ಟಡ ಖಾತೆ</b>                      | 20,28,403.24    |                 |
| 22,53,782.24    | 2024-25 ರ ಸೇರ್ಪಡೆ (+)                     | 0.00            |                 |
| -2,25,379.00    | ಒಟ್ಟು                                     | 20,28,403.24    |                 |
| 6,51,706.00     | 2024-25 ರ ಸವಕಳಿ ವಜಾ (-)                   | -2,02,841.00    | 18,25,562.24    |
| 2,08,81,282.00  | <b>10. ಬಿ. ಆಲೂಕೊಳ ನಿವೇಶನ</b>              | 6,51,706.00     |                 |
| 2,99,334.00     | <b>ಎ. ಶಾಖಾಕಛೇರಿ ಕಟ್ಟಡ</b>                 | 2,63,15,102.82  | 2,69,66,808.82  |
| -44,901.00      | <b>11.ಶಿ. ಶಾಖಾ ಕಛೇರಿ ಸ್ಟಾಂಕ್ ರೂಂ</b>      | 2,54,433.00     |                 |
| 18,89,499.80    | 2024-25 ನೇ ಸಾಲಿನ ಸವಕಳಿ                    | -38,165.00      | 2,16,268.00     |
| 29,142.70       | <b>12. ಪೀಠೋಪಕರಣಗಳು</b>                    | 17,26,777.50    |                 |
| 19,18,642.50    | 2024-25 ರ ಸೇರ್ಪಡೆ (+)                     | 3,258.92        |                 |
| -1,91,865.00    | ಒಟ್ಟು                                     | 17,30,036.42    |                 |
| 2,39,128.92     | 2024-25 ರ ಸವಕಳಿ ವಜಾ (-)                   | -1,73,005.00    | 15,57,031.42    |
| 9,746.00        | <b>13 ಗಣಕ ಯಂತ್ರ</b>                       | 1,57,124.92     |                 |
|                 | 2024-25 ರ ಸೇರ್ಪಡೆ (+)                     | 30,500.00       |                 |



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಆಸ್ತಿ ಮತ್ತು ಜವಾಬ್ದಾರಿ ತ:ಖ್ತೆ

31.03.2025

| 31.03.2024        | ಬಂಡವಾಳ ಮತ್ತು ಜವಾಬ್ದಾರಿಗಳು | ಮೊಬಲಗು            | ಮೊಬಲಗು ಜುಮ್ಲಾ     |
|-------------------|---------------------------|-------------------|-------------------|
|                   |                           |                   |                   |
| 1,24,04,44,203.42 | ಒಟ್ಟು ಮೊಬಲಗು              | 1,38,36,19,521.79 | 1,38,36,19,521.79 |
| 56,80,846.16      | ಡೆಫ್ಟ್ ಖಾತೆ ಮೊಬಲಗು        | 56,80,846.16      | 56,80,846.16      |
| 16,61,436.00      | ಆದಾಯ ತೆರಿಗೆ ಬೇಡಿಕೆ        | 16,61,436.00      | 16,61,436.00      |
| 1,24,77,86,485.58 | ಒಟ್ಟು ಮೊಬಲಗು              | 1,39,09,61,803.95 | 1,39,09,61,803.95 |

ಸಹಿ/-  
ಜಿ. ರಾಜು  
ಅಧ್ಯಕ್ಷರು

ಸಹಿ/-  
ಜಿ.ಹೆಚ್. ಪ್ರೇಮಾ  
ಉಪಾಧ್ಯಕ್ಷರು

ಸಹಿ/-  
ಲೋಕೇಶ್ ಬಿ.  
ಖಜಾಂಚಿ

ಸಹಿ/-  
ಕೆ. ಎಂ. ಮನೋಜ್ ಕುಮಾರ್  
ಮುಖ್ಯ ಕಾರ್ಯನಿರ್ವಹಣಾಧಿಕಾರಿ



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

ದಿನಾಂಕ.31.03.2025 ಕ್ಕೆ ಅಂತ್ಯವಾದ ವರ್ಷದ ಆಸ್ತಿ ಮತ್ತು ಜವಾಬ್ದಾರಿ ತ:ಖ್ತೆ

31.03.2025

| 31.03.2024        | ಆಸ್ತಿ ವಿವರ                              | ಮೊಬಲಗು            | ಮೊಬಲಗು ಜುಮ್ಮಾ     |
|-------------------|-----------------------------------------|-------------------|-------------------|
| 2,48,874.92       | ಒಟ್ಟು                                   | 1,87,624.92       |                   |
| -99,550.00        | 2024-25 ರ ಸವಕಳಿ ವಜಾ (-)                 | -75,050.00        | 1,12,574.92       |
| 2,16,287.00       | 14. ಆರ್.ಎಸ್.ಸೆಕ್ಯೂರಿಟಿ ಡಿವೈಸರ್          | 1,88,579.56       |                   |
| 6,246.56          | 2024-25 ಸೇರ್ಪಡೆ                         | 0.00              |                   |
| -22,254.00        | 2024-25 ರ ಸವಕಳಿ ವಜಾ (-)                 | -18,858.00        | 1,69,721.56       |
|                   | 15. ಇತರೆ ಆಸ್ತಿಗಳು                       |                   |                   |
| 1,50,000.00       | 1. ಶಾಖಾ ಕಛೇರಿ ಬಾಡಿಗೆ ಮುಂಗಡ              | 1,50,000.00       |                   |
| 12,684.00         | ಬಿ. ದೂರವಾಣಿ ಠೇವಣಿ                       | 12,684.00         |                   |
| 47,748.18         | 2. ಮೆಸ್ಕಾಂ ಠೇವಣಿ                        | 53,463.12         |                   |
| 7,547.30          | 3. ಗ್ರಂಥಾಲಯ                             | 0.00              |                   |
| 22,89,038.00      | 4. ವಿಮೆ/ಇತರೆ ಬರಬೇಕಾದ್ದು                 | 19,82,616.84      |                   |
| 50,000.00         | 5. ಇ-ಸ್ಟಾಂಪ್ ಭದ್ರತಾ ಠೇವಣಿ               | 50,000.00         |                   |
| 4,12,379.70       | 6 ಮುದ್ರಣ ದಾಸ್ತಾನು                       | 4,20,000.00       |                   |
| 0.00              | 7. ಭಾ.ಸ.ಭ.ಮೇಲೆ ಬರಬೇಕಾದ ಬಡ್ಡಿ            | 33,44,620.94      |                   |
| 58,332.71         | 8. ಡೆಫ್ ಖಾತೆ ಮೊಬಲಗು ಬರಬೇಕಾದ್ದು          | 83,564.79         |                   |
| 3,58,871.38       | 9 ಜಿ.ಎಸ್.ಟಿ. ಬರಬೇಕಾದ ಮೊಬಲಗು             | 16,11,588.00      |                   |
| 95,823.00         | 10 ಟಿ.ಡಿ.ಎಸ್. ಬರಬೇಕಾದ್ದು                | 2,70,064.00       |                   |
| 32,00,000.00      | 11 ಆದಾಯ ತೆರಿಗೆ ಬಾಬು ಬರಬೇಕಾದ್ದು          | 32,00,000.00      |                   |
| 29,090.00         | 12. ಭ. ಠೇ. ಕಾಯಿದಿರಿಸಿದ ಮೊಬಲಗು           | 25,453.00         |                   |
| 1,41,622.84       | 13. ಸಾಮಾನ್ಯ ಮುಂಗಡ                       | 27,006.00         |                   |
| 1,20,50,500.00    | 14. ಪಿ.ಎಸ್.ಎಲ್. ಸಿಡಿ ಠೇವಣಿ              | 2,41,01,000.00    |                   |
| 0.00              | 15. ಸಿಬ್ಬಂದಿ ಗ್ರಾಚುಟಿ ಮೊಬಲಗು ಬರಬೇಕಾದ್ದು | 1,59,08,993.99    | 5,12,41,054.68    |
| 1,22,72,65,244.42 | ಒಟ್ಟು ಮೊಬಲಗು                            | 1,38,36,19,521.79 | 1,38,36,19,521.79 |
| 56,80,846.16      | ಡೆಫ್ ಖಾತೆ ಮೊಬಲಗು                        | 56,80,846.16      | 56,80,846.16      |
| 16,61,436.00      | ಆದಾಯ ತೆರಿಗೆ ಬೇಡಿಕೆ                      | 16,61,436.00      | 16,61,436.00      |
| 1,23,46,07,526.58 | ಒಟ್ಟು ಮೊಬಲಗು                            | 1,39,09,61,803.95 | 1,39,09,61,803.95 |

### ಲೆಕ್ಕ ಪರಿಶೋಧನಾ ದೃಢೀಕರಣ ಪತ್ರ

ಮೆ./ ಬಿ.ಪಿ.ಪಾಟೀಲ್ & ಕೋ, ಪರವಾಗಿ ಚಾರ್ಟೆಡ್ ಅಕೌಂಟೆಂಟ್ಸ್ ಆದ ನಾನು ಮೇಲ್ಕಂಡ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ, ಕೋಟೆ ರಸ್ತೆ, ಶಿವಮೊಗ್ಗ, ಇದರ 2024-25 ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ನಡೆಸಿರುತ್ತೇನೆ. ನಾನು ಸದರಿ ಲೆಕ್ಕಪರಿಶೋಧನೆಯಲ್ಲಿ ಅಗತ್ಯವೆನಿಸಿದ ಎಲ್ಲಾ ಮಾಹಿತಿ, ವಿವರಗಳನ್ನು ಪಡೆದುಕೊಂಡಿದ್ದು, ನನಗೆ ತಿಳಿದ ಮಟ್ಟಿಗೆ ಅವುಗಳು ತೃಪ್ತಿಕರವಾಗಿರುತ್ತವೆ. ಲೆಕ್ಕ ಪರಿಶೋಧನೆ ವೇಳೆಯಲ್ಲಿ ಒದಗಿಸಲಾದ ಲೆಕ್ಕ ಪತ್ರಗಳು, ಮಾಹಿತಿ ಮತ್ತು ವಿವರಣೆಗಳ ಆಧಾರದ ಮೇರೆಗೆ ಅಲಾಯಿದಾ ಲಗತ್ತಿಸಿರುವ ನನ್ನ ಲೆಕ್ಕ ಪರಿಶೋಧನಾ ವರದಿಯ ಅವಲೋಕನಗಳಿಗೆ ಒಳಪಟ್ಟು 2024-25 ನೇ ಸಾಲಿನ ಲಾಭ ನಷ್ಟ ತ:ಖ್ತೆ ಮತ್ತು ದಿನಾಂಕ ಸ್ಥಿತಿಯನ್ನು ನೈಜವಾಗಿ 31.03.2025 ಕ್ಕೆ ಇದ್ದಂತೆ ಆಸ್ತಿ -ಜವಾಬ್ದಾರಿ ತ:ಖ್ತೆಗಳು ಈ ಬ್ಯಾಂಕಿನ ಲಾಭ ಆರ್ಥಿಕ ಪ್ರಕಟಪಡಿಸುತ್ತವೆ ಎಂದು ಅಭಿಪ್ರಾಯಪಟ್ಟು ದೃಢೀಕರಿಸುತ್ತೇನೆ.

ಪರಿಶೀಲಿಸಿದೆ.

ಸಹಿ/- ಮೆ. ಬಿ.ಪಿ. ಪಾಟೀಲ್ & ಕೋ

ಸಿ.ಎ. ಬಿ.ಪಿ. ಪಾಟೀಲ್, ಚಾರ್ಟೆಡ್ ಅಕೌಂಟೆಂಟ್ಸ್

(ಸದಸ್ಯತ್ವ ಸಂಖ್ಯೆ 026911), ಶಾಸನಬದ್ಧ ಲೆಕ್ಕಪರಿಶೋಧಕರು

FRN NO.: 002605S, UDIN NO.25026911BMKQK8958

ದಿನಾಂಕ: 27-06-2025

ಸ್ಥಳ: ಶಿವಮೊಗ್ಗ

**III. DISCLOSURE AS PER RBI CIRCULAR NO. RBI/DOR/2021-22/83 DOR.ACC.REC.No.45/21.04.018/2021-22 DATED AUGUST 30, 2021: DETAILS AS ON as on 31 MARCH 2025.**

Notes forming part of the Profit and Loss Account for the year ended 31<sup>st</sup> March, 2025 and Balance Sheet as on even date

**Disclosure in financial statements – ‘Notes to Accounts’**

**1. Regulatory Capital**

*a) Composition of Regulatory Capital*

(Amount in <sup>1</sup> crore)

| Sr.No. | Particulars                                                                             | As on-<br>31-03-2025 | As on-<br>31-03-2024 |
|--------|-----------------------------------------------------------------------------------------|----------------------|----------------------|
| i)     | Paid up share capital and reserves (net of deductions, if any)                          | 8.81                 | 8.28                 |
| ii)    | Other Tier 1 capital                                                                    | 2.34                 | 1.39                 |
| iii)   | Tier 1 capital (i + ii)                                                                 | 11.15                | 9.67                 |
| iv)    | Tier 2 capital                                                                          | 0.36                 | 0.85                 |
| v)     | Total capital (Tier 1+Tier 2)                                                           | 11.51                | 10.52                |
| vi)    | Total Risk Weighted Assets (RWAs)                                                       | 66.36                | 67.62                |
| vii)   | Paid-up share capital and reserves as percentage of RWAs                                | 13.28%               | 12.24                |
| viii)  | Tier 1 Ratio (Tier 1 capital as a percentage of RWAs)                                   | 16.82%               | 14.30%               |
| ix)    | Tier 2 Ratio (Tier 2 capital as a percentage of RWAs)                                   | 0.54%                | 1.26%                |
| x)     | Capital to Risk Weighted Assets Ratio (CRAR)<br>(Total Capital as a percentage of RWAs) | 14.41%               | 15.56%               |

*b) Draw down from Reserves*

Suitable disclosures mentioning the amount and the rationale for withdrawal shall be made regarding any draw down from reserves.

**2. Asset liability management.**

*a) Maturity pattern of certain items of assets and liabilities AS ON 31-03-2025*

(Amount in <sup>1</sup> crore)

|             | Day 1 | 2to7<br>days | 15to<br>30<br>Days | 8 to<br>14<br>days | 31days<br>to 2<br>months | Over<br>2<br>months<br>and<br>to3<br>months | Over<br>3<br>months<br>and up<br>to6<br>Months | Over<br>6<br>months<br>and up<br>to1 year | Over<br>1 year and<br>upto3<br>years | Over<br>3<br>years<br>and<br>upto 5<br>years | Over<br>5years | Total  |
|-------------|-------|--------------|--------------------|--------------------|--------------------------|---------------------------------------------|------------------------------------------------|-------------------------------------------|--------------------------------------|----------------------------------------------|----------------|--------|
| Deposits    | 5.96  |              |                    | 2.78               | 2.68                     |                                             | 3.12                                           | 3.05                                      | 25.60                                | 10.70                                        | 48.01          | 101.90 |
| Advances    | 6.12  |              |                    | 2.24               | 2.50                     |                                             | 3.50                                           | 2.82                                      | 16.28                                | 10.50                                        | 21.26          | 65.22  |
| Investments | 0     |              |                    | 0                  | 1.00                     |                                             | 0                                              | 0                                         | 0                                    | 0                                            | 46.23          | 47.23  |
| Borrowings  | 0     |              |                    | 0                  | 0                        |                                             | 0                                              | 0                                         | 0                                    | 0                                            |                | 0      |

| <b>3. Investments :a. Composition of Investment Portfolio As at 31-03-2025</b><br><b>(current year balance sheet date)</b><br><b>(Amount in <sup>1</sup> crore)</b> |                       |                           |        |                      |                                    |        |                            |
|---------------------------------------------------------------------------------------------------------------------------------------------------------------------|-----------------------|---------------------------|--------|----------------------|------------------------------------|--------|----------------------------|
|                                                                                                                                                                     | Investments in India  |                           |        |                      |                                    |        |                            |
|                                                                                                                                                                     | Government Securities | Other Approved Securities | Shares | Debentures and Bonds | Subsidiaries and/or joint ventures | Others | Total investments in India |
| <b>Held to Maturity</b>                                                                                                                                             |                       |                           |        |                      |                                    |        |                            |
| Gross                                                                                                                                                               | 17.95                 | 0.00                      | 3.32   | 0.00                 | 0.00                               | 0.00   | 21.27                      |
| Less: Provision for non-performing investments (NPI)                                                                                                                | -                     | -                         | -      | -                    | -                                  | -      | -                          |
| Net                                                                                                                                                                 | 17.95                 | 0.00                      | 3.32   | 0.00                 | 0.00                               | 0.00   | 21.27                      |
| <b>Total Investments</b>                                                                                                                                            | 17.95                 | 0.00                      | 3.32   | 0.00                 | 0.00                               | 0.00   | 21.27                      |
| Less: Provision for non-performing investments                                                                                                                      | -                     | -                         | 2.65   | -                    | -                                  | -      | 2.65                       |
| Less: Provision for depreciation and NPI                                                                                                                            |                       |                           |        |                      |                                    |        |                            |
| Net                                                                                                                                                                 | 17.95                 | 0.00                      | 0.67   | 0.00                 | 0.00                               | 0.00   | 18.62                      |
| <b>As at 31-03-2024 (previous year balance sheet date)</b><br><b>(Amount in <sup>1</sup> crore)</b>                                                                 |                       |                           |        |                      |                                    |        |                            |
|                                                                                                                                                                     | Investments in India  |                           |        |                      |                                    |        |                            |
|                                                                                                                                                                     | Government Securities | Other Approved Securities | Shares | Debentures and Bonds | Subsidiaries and/or joint ventures | Others | Total investments in India |
| <b>Held to Maturity</b>                                                                                                                                             |                       |                           |        |                      |                                    |        |                            |
| Gross                                                                                                                                                               | 16.55                 | 0.00                      | 3.32   | 0.00                 | 0.00                               | 0.00   | 19.87                      |
| Less: Provision for non-performing investments (NPI)                                                                                                                | -                     | -                         | -      | -                    | -                                  | -      | -                          |
| Net                                                                                                                                                                 | 16.55                 | 0.00                      | 0.00   | 0.00                 | 0.00                               | 0.00   | 16.55                      |
| <b>Total Investments</b>                                                                                                                                            | 16.55                 | 0.00                      | 3.32   | 0.00                 | 0.00                               | 0.00   | 19.87                      |
| Less: Provision for non-performing investments                                                                                                                      | -                     | -                         | 2.65   | -                    | -                                  | -      | 2.65                       |
| Less: Provision for depreciation and NPI                                                                                                                            |                       |                           |        |                      |                                    |        |                            |
| Net                                                                                                                                                                 | 16.55                 | 0.00                      | 0.67   | 0.00                 | 0.00                               | 0.00   | 17.22                      |



**a) Movement of Provisions for Depreciation and Investment Fluctuation Reserve**  
(Amount in <sup>1</sup> crore)

| Particulars                                                                                            | As on-<br>31-03-2025 | As on<br>31-03-2024 |
|--------------------------------------------------------------------------------------------------------|----------------------|---------------------|
| i) Movement of provisions held towards depreciation on investments and Movement of Fluctuation Reserve | NIL                  | NIL                 |
| a) Opening balance                                                                                     | NIL                  | NIL                 |
| b) Add: Provisions made during the year                                                                |                      |                     |
| c) Less: Write off / write back of excess provisions during the year                                   |                      |                     |
| d) Closing balance                                                                                     |                      |                     |

**b) Non-SLR investment portfolio**

i) Non-performing non-SLR investments (Amount in <sup>1</sup> crore)

| Sr.No. | Particulars                                           | As on-31-03-2025 | As on 31-03-2024 |
|--------|-------------------------------------------------------|------------------|------------------|
| a)     | Opening balance                                       | 3.32             | 3.32             |
| b)     | Additions during the year since 1 <sup>st</sup> April | 0                | 0                |
| c)     | Reductions during the above period                    | NIL              | NIL              |
| d)     | Closing balance                                       | 3.32             | 3.32             |
| e)     | Total provisions held                                 | 2.65             | 2.65             |

ii) Issuer composition of non-SLR investments (Amount in <sup>1</sup> crore)

| Sr. No. | Issuer                              | Amount |     | Extent of Private Placement |     | Extent of 'Below Investment Grade' Securities |     | Extent of 'Unrated' Securities |     | Extent of 'Unlisted' Securities |     |
|---------|-------------------------------------|--------|-----|-----------------------------|-----|-----------------------------------------------|-----|--------------------------------|-----|---------------------------------|-----|
| (1)     | (2)                                 | (3)    |     | (4)                         |     | (5)                                           |     | (6)                            |     | (7)                             |     |
| c)      | Banks                               | 3.32   | NIL | NIL                         | NIL | NIL                                           | NIL | NIL                            | NIL | NIL                             | NIL |
| g)      | Provision held towards depreciation | 2.65   | NIL | NIL                         | NIL | NIL                                           | NIL | NIL                            | NIL | NIL                             | NIL |
|         | Total *                             | 0.67   | NIL | NIL                         | NIL | NIL                                           | NIL | NIL                            | NIL | NIL                             | NIL |

## 1. Asset quality

### a) Classification of advances and provisions held 31.03.2025

|                                                     | Standard                | Non-Performing |          |      |                               | Total |
|-----------------------------------------------------|-------------------------|----------------|----------|------|-------------------------------|-------|
|                                                     | Total Standard Advances | Sub-standard   | Doubtful | Loss | Total Non-Performing Advances |       |
| <b>Gross Standard Advances and NPAs</b>             |                         |                |          |      |                               |       |
| Opening Balance AS ON 31-03-2024                    | 50.95                   | 3.80           | 1.24     | 0.00 | 5.04                          | 55.99 |
| Add: Additions during the year                      | 13.79                   | 3.76           | 2.49     | 0    | 6.25                          | 20.04 |
| Less: Reductions during the year*                   | 3.98                    | 5.90           | 0.94     | 0    | 6.84                          | 10.82 |
| Closing balance AS ON 31-03-2025                    | 60.76                   | 1.66           | 2.79     | 0.00 | 4.45                          | 65.21 |
| <b>Provisions (excluding Floating Provisions)</b>   |                         |                |          |      |                               |       |
| Opening balance of provisions held AS ON 31-03-2024 | 0.24                    |                | 5.07     | 0.00 | 5.07                          | 5.31  |
| Add: Fresh provisions made during the year          | 0.01                    |                | 0.00     | 0    | 0                             | 0.01  |
| Less: Excess provision reversed/ Write-off loans    | 0                       |                | 0.98     | 0    | 0.98                          | 0.98  |
| Closing balance of provisions held AS ON 31-03-2025 | 0.25                    |                | 4.09     | 0.00 | 4.09                          | 4.34  |
| <b>Net NPAs As on 31-03-2025</b>                    |                         |                |          |      |                               |       |
| Opening Balance                                     |                         |                |          |      |                               |       |
| Add: Fresh additions during the year                |                         |                |          |      |                               |       |
| Less: Reductions during the year                    |                         |                |          |      |                               |       |
| Closing Balance                                     | 60.76                   |                | 0.25     | 0.00 | 0.81                          | 4.08  |

| Ratios <sup>16</sup><br>(in per cent) | As on-31-03-2025 | As on 31-03-2024 |
|---------------------------------------|------------------|------------------|
| Gross NPA to Gross Advances           | 6.88             | 9.00             |
| Net NPA to Net Advances               | 0.60             | -0.03            |
| Provision coverage ratio              | 89.18            | 104.93           |

### B. Sector-wise Advances and Gross NPAs (Amounts in <sup>1</sup> crore)

| Sr. No. | Sector*                            | As on 31-03-2025           |            |                                                           | As on 31-03-2024           |            |                                                           |
|---------|------------------------------------|----------------------------|------------|-----------------------------------------------------------|----------------------------|------------|-----------------------------------------------------------|
|         |                                    | Outstanding Total Advances | Gross NPAs | Percentage of Gross NPAs to Total Advances in that sector | Outstanding Total Advances | Gross NPAs | Percentage of Gross NPAs to Total Advances in that sector |
| i)      | <b>Priority Sector</b>             |                            |            |                                                           |                            |            |                                                           |
| e)      | Other Priority Sector Advances     | 33.59                      | 1.50       | 2.30                                                      | 37.02                      | 3.42       | 6.11%                                                     |
|         | Subtotal (i)                       | 33.59                      | 3.23       | 9.61                                                      | 37.02                      | 3.42       | 6.11%                                                     |
| ii)     | <b>Non-priority Sector</b>         |                            |            |                                                           |                            |            |                                                           |
| e)      | Other Non-priority Sector Advances | 31.62                      | 2.95       | 4.563                                                     | 18.97                      | 1.90       | 3.41%                                                     |
|         | Sub-total (ii)                     | 31.62                      | 2.95       | 11.38                                                     | 18.97                      | 1.90       | 3.41%                                                     |
|         | <b>Total (I + ii)</b>              | 65.21                      | 4.45       | 6.88                                                      | 55.99                      | 5.32       | 9.52%                                                     |

### C. Particulars of resolution plan and restructuring:

There is NO such instance where loan accounts being restructured during the year

#### D) Fraud accounts: There are no such accounts found during the year

#### E) Disclosure under resolution framework for covid 19 related stress

There are no such accounts found during the year

#### 5. a) Exposure to real estate Sector

**2. Exposures****a) Exposure to real estate sector**

(Amount in ₹ crore)

| Category                                                                                                                                                                                                                                                                                                                                                                          | As on<br>31-03-2025 | As on<br>31-03-2024 |
|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|---------------------|---------------------|
| a) Residential Mortgages–Lending fully secured by mortgages on residential property that is or will be occupied by the borrower or that is rented. Individual housing loans eligible for inclusion in priority sector advances shall be shown separately. Exposure would also include non-fund based (NFB) limits.                                                                | 1.28                | 1.69                |
| b) Commercial Real Estate–Lending secured by mortgages on commercial real estate (office buildings, retail space, multipurpose commercial premises, multifamily residential buildings, multi tenanted commercial premises, industrial or warehouse space, hotels, land acquisition, development and construction, etc.). Exposure would also include non-fund based (NFB) limits; | NIL                 | NIL                 |
| Total Exposure to Real Estate Sector                                                                                                                                                                                                                                                                                                                                              | 1.28                | 1.69                |

**a) Unsecured advances: (Amounts in - crore)**

| Particulars                          | As on<br>31-03-2025 | As on<br>31-03-2024 |
|--------------------------------------|---------------------|---------------------|
| Total unsecured advances of the bank | 0.76                | 0.74                |

**1. Concentration of deposits, advances and NPAs :****a) Concentration of deposits**

(Amount in - crore)

| Particulars                                                                       | As on<br>31-03-2025 | As on<br>31-03-2024 |
|-----------------------------------------------------------------------------------|---------------------|---------------------|
| Total deposits of the twenty largest depositors                                   | 14.04               | 10.55               |
| Percentage of deposits of twenty largest depositors to total deposits of the bank | 13.77%              | 11.63%              |

**b) Concentration of advances\***

(Amount in - crore)

| Particulars                                                                      | As on<br>31-03-2025 | As on<br>31-03-2024 |
|----------------------------------------------------------------------------------|---------------------|---------------------|
| Total advances to the twenty largest borrowers                                   | 11.77               | 12.52               |
| Percentage of advances to twenty largest borrowers to total advances of the bank | 17.87%              | 22.37%              |

**a) Concentration of NPAs (Amount in ₹ crore)**

**1. Transfers to Depositor Education and Awareness Fund (DEA Fund)**  
(Amount in- crore)

| Sr. No. | Particulars                                          | As on 31-03-2025 | As on 31-03-2024 |
|---------|------------------------------------------------------|------------------|------------------|
| i)      | Opening balance of amounts transferred to DEA Fund   | 0.57             | 0.51             |
| ii)     | Add: Amounts transferred to DEA Fund during the year | 0.00             | 0.06             |
| iii)    | Less: Amounts reimbursed by DEA Fund towards claims  | 0                | 0                |
| iv)     | Closing balance of amounts transferred to DEA Fund   | 0.57             | 0.57             |

**2. Disclosure of penalties imposed by the Reserve Bank of India**

∴ No Penalty was imposed by Reserve Bank of India for the year under Report.

**3. Other Disclosures**

**a) Business ratios**

| Particular                                               | As on 31-03-2025 | As on 31-03-2024 |
|----------------------------------------------------------|------------------|------------------|
| i) Interest Income as a percentage to Working Funds      | 7.27             | 7.74             |
| ii) Non-interest income as a percentage to Working Funds | 0.13             | 0.09             |
| iii) Cost of Deposits                                    | 5.89             | 5.67             |
| iv) Net Interest Margin                                  | 2.78             | 3.42             |
| v) Operating Profit as a percentage to Working Funds     | 0.51             | 1.49             |
| VI) Return on Assets                                     | 0.81             | 0.78             |

| Particular                                                                     | As on 31-03-2025 | As on 31-03-2027 |
|--------------------------------------------------------------------------------|------------------|------------------|
| vii) Business (deposits plus advances) per employee <sup>31</sup> (in ₹ crore) | 9.31             | 8.15             |
| viii) Profit per employee (in ₹ crore)                                         | 0.04             | 0.04             |

**a) Disclosures regarding Priority Sector Lending Certificates (PSLCs)**

The amount of PSLCs (category-wise) sold and purchased during the year shall be disclosed.

**b) Provisions and contingencies**

| Provision debited to Profit and Loss Account          | As on 31-03-2025 | As on 31-03-2024 |
|-------------------------------------------------------|------------------|------------------|
| i) Provisions for NPI                                 | 2.65             | 2.65             |
| ii) Provision towards NPA                             | 4.08             | 5.07             |
| iii) Provision made towards Income tax                | 0.32             | 0.32             |
| iv) Other Provisions and Contingencies (with details) | 3.30             | 0.32             |

**c) Payment of DICGC Insurance Premium:**

| Cr. No. | Particulars                         | As on 31-03-2025 | As on 31-03-2024 |
|---------|-------------------------------------|------------------|------------------|
| i)      | Payment of DICGC Insurance Premium  | 0.11             | 0.10             |
| ii)     | Arrears in payment of DICGC premium | NIL              | NIL              |

**d) Disclosure of facilities granted to directors and the relatives**

**There are no such cases found**

ದಿನಾಂಕ : 27.06.2025

ಸ್ಥಳ : ಶಿವಮೊಗ್ಗ

ಸಹಿ/- ಮೆ. ಬಿ.ಪಿ. ಪಾಟೀಲ್ & ಕೋ

ಸಿ.ಎ. ಬಿ.ಪಿ. ಪಾಟೀಲ್, ಚಾರ್ಟೆಡ್ ಅಕೌಂಟೆಂಟ್

(ಸದಸ್ಯತ್ವ ಸಂಖ್ಯೆ 026911), ಶಾಸನಬದ್ಧ ಲೆಕ್ಕಪರಿಶೋಧಕರು

FRN NO.: 002605S, UDIN NO.25026911BMKQKP8958



ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿ. ಕೋಟೆ ರಸ್ತೆ, ಶಿವಮೊಗ್ಗ  
2024-25ನೇ ಸಾಲಿನ ಲಾಭ ನಷ್ಟದ ತಃಖ್ತೆ ವಿವರಣೆ

| ಕ್ರ ಸಂ | ವಿವರ                                                                 | ಮೊಬಲಗು             |
|--------|----------------------------------------------------------------------|--------------------|
|        | <b>ಎಲೆಕ್ಟಾನಿಕ್ ಉಪಕರಣಗಳ ನಿರ್ವಹಣಾ ವೆಚ್ಚ</b>                            |                    |
| 1      | ಪ್ರಿಂಟರ್ಸ್ ಕಾಟ್ರಿಜ್‌ಗಳಿಗೆ ರಿಫಿಲಿಂಗ್ / ಟೋನರ್ ಖರೀದಿ / ಕಾಟ್ರಿಜ್ ಖರೀದಿ   | 41,465.68          |
| 2      | ತಂತ್ರಾಂಶದ ಎ.ಎಂ.ಸಿ. ಮೊಬಲಗು ಪಾವತಿಸಿದ್ದು                                | 1,16,250.00        |
| 3      | ಎ.ಸಿ./ಕ್ಯಾಲ್ಯುಕಲೇಟರ್/ಅಕ್ವಾಗಾರ್ಡ್ ರಿಪೇರಿ                              | 3,810.00           |
| 4      | ಟ್ಯೂಬ್ ಲೈಟ್‌ವೈರಿಂಗ್ ಮತ್ತು ಜನರೇಟರ್ ರಿಪೇರಿ                             | 10,850.00          |
| 5      | ಪಿಗ್ಮಿ ಮಿಷನ್ ರೋಲ್ ಖರೀದಿಸಿದ ಬಾಬು                                      | 31,500.00          |
| 6      | ಕಂಪ್ಯೂಟರ್‌ಗಳಿಗೆ ಆಂಟಿವೈರಸ್ ಹಾಕಿಸಿದ ಖರ್ಚು                              | 13,845.00          |
| 7      | ಯು.ಪಿ.ಎಸ್. ನಿರ್ವಹಣಾ ವೆಚ್ಚ                                            | 6,385.60           |
| 8      | ಬ್ಯಾಂಕಿನ ವೆಬ್‌ಸೈಟ್ ಮತ್ತು ಡೊಮೈನ್ ಮೇಲ್ ನಿರ್ವಹಣಾ ಬಾಬು                   | 21,850.00          |
| 9      | ಸ್ಪಾಟಿಕ್ ಐ.ಪಿ. ನೆಟ್ವರ್ಕ್ ಕನೆಕ್ಷನ್ ವೆಚ್ಚ                              | 15,000.00          |
| 10     | ಎಸ್.ಎಂ.ಎಸ್. ಪ್ಯಾಕೇಜ್ ವೆಚ್ಚ                                           | 18,000.00          |
| 11     | ಕಂಪ್ಯೂಟರ್ಸ್/ ಸಿ.ಸಿ. ಟಿ.ವಿ. ನಿರ್ವಹಣಾ ವೆಚ್ಚ                            | 4,898.04           |
| 12     | ಡೀಸಲ್ ಜನರೇಟರ್‌ಗೆ ಡೀಸಲ್ ಹಾಕಿಸಿದ ಬಾಬು                                  | 23,498.00          |
|        | <b>ಒಟ್ಟು ರೂ.</b>                                                     | <b>3,07,352.32</b> |
|        | <b>ಕಟ್ಟಡ ನಿರ್ವಹಣಾ ವೆಚ್ಚ</b>                                          |                    |
| 1      | ಯು.ಜಿ.ಡಿ. ಕೆಲಸ ಮಾಡಿಸಿದ ಬಾಬು                                          | 6,570.00           |
| 2      | ಬ್ಯಾಂಕಿನ ಆವರಣ ಸ್ವಚ್ಛತಾ ವೆಚ್ಚ                                         | 2,000.00           |
|        | <b>ಒಟ್ಟು ರೂ.</b>                                                     | <b>8,570.00</b>    |
|        | <b>ರಾಷ್ಟ್ರೀಯ ಹಬ್ಬಗಳ ವೆಚ್ಚ</b>                                        |                    |
| 1      | ಸ್ವಾತಂತ್ರ್ಯ ದಿನಾಚರಣೆ                                                 | 8,710.00           |
| 2      | ಧನಲಕ್ಷ್ಮಿ ಪೂಜೆ                                                       | 13,115.00          |
| 3      | ಗಣರಾಜ್ಯೋತ್ಸವ                                                         | 10,730.00          |
| 4      | ಸಹಕಾರ ಸಪ್ತಾಹ                                                         | 6,125.00           |
|        | <b>ಒಟ್ಟು ರೂ.</b>                                                     | <b>38,680.00</b>   |
|        | <b>ಪ್ರಯಾಣ ಭತ್ಯೆಯ ವಿವರ</b>                                            |                    |
| 1      | ಕೆ.ಎಸ್.ಸಿ.ಯು.ಬಿ.ನ ಸರ್ವ ಸದಸ್ಯರ ಸಭೆಗೆ ನಿರ್ದೇಶಕರು ಹೋಗಿ ಬಂದದ್ದು          | 12,000.00          |
| 2      | ಸಾಲದ ದಾವಾ ಮತ್ತು ಇ.ಪಿ. ಕೇಸಿಗಾಗಿ ಹೋಗಿ ಬಂದದ್ದು                          | 13,200.00          |
| 3      | ಆರ್.ಬಿ.ಎ.ನವರೊಂದಿಗೆ ಮೀಟಿಂಗ್‌ಗೆ ಹೋಗಿ ಬಂದದ್ದು                           | 42,000.00          |
| 4      | ಆರ್.ಸಿ.ಎಸ್.ಗೆ ಭೇಟಿಮಾಡಿ ಬಂದದ್ದು 2 ಬಾರಿ                                | 38,000.00          |
|        | <b>ಒಟ್ಟು ರೂ.</b>                                                     | <b>1,05,200.00</b> |
|        | <b>ಸ್ವೇಚ್ಛನಿ ವೆಚ್ಚದ ವಿವರ</b>                                         |                    |
| 1      | ಎ4 ಮತ್ತು ಲೀಗಲ್ ಸೈಜಿನ ಪೇಪರ್ ಖರೀದಿಸಿದ್ದು                               | 20,831.46          |
| 3      | ಪೆನ್/ಸ್ಪಾಫ್ಲರ್/ರಬ್ಬರ್ ಬ್ಯಾಂಡ್/ಗಂಟೇಪ್/ರಬ್ಬರ್ ಸ್ಟಾಂಪ್/ಇತರೆ ಖರೀದಿಸಿದ್ದು | 3,726.88           |
| 4      | ಅಂಚೆ ಕವರ್ಸ್ ಖರೀದಿಸಿದ್ದು                                              | 2,480.26           |
| 5      | ಬಾಕ್ಸ್ ಫೈಲ್ ಮತ್ತು ಡಿನಾಮಿಟೇಷನ್ ಪುಸ್ತಕ ಖರೀದಿಸಿದ್ದು                     | 3,251.36           |
|        | <b>ಒಟ್ಟು ರೂ.</b>                                                     | <b>30,289.96</b>   |

|    |                                                                 |                    |
|----|-----------------------------------------------------------------|--------------------|
|    | <b>ಮುದ್ರಣ ವೆಚ್ಚ</b>                                             |                    |
| 1  | ಬ್ಯಾಂಕಿನ ಲೆಟರ್ ಹೆಡ್ ಮುದ್ರಣ ವೆಚ್ಚ                                | 7,800.00           |
| 2  | ಚಲನ್                                                            | 15,000.00          |
| 3  | ಟಿ.ಸಿ. ಪ್ಯಾಡ್                                                   | 20,000.00          |
| 4  | ಪಾಸು ಪುಸ್ತಕ                                                     | 32,000.00          |
| 5  | ಸಾಲದ ಬಾಂಡ್ ಪೇಪರ್‌ಗಳು                                            | 5,200.00           |
| 6  | ಬಂಗಾರದ ಕಾರ್ಡ್, ಪಿಗ್ಮಿ ಕಾರ್ಡ್, ಲೇವಣಿ ಕಾರ್ಡ್                      | 24,624.10          |
|    | <b>ಒಟ್ಟು ರೂ.</b>                                                | <b>1,04,624.10</b> |
|    | <b>ಸರ್ವ ಸದಸ್ಯರ ಸಭೆಯ ವೆಚ್ಚದ ವಿವರ</b>                             |                    |
| 1  | ಪುಸ್ತಕ ಮುದ್ರಣ ವೆಚ್ಚ : ಆಡಿಟ್ ವರದಿ, ಸಮಜಾಯಿಷಿ, ವಾರ್ಷಿಕ ವರದಿ        | 1,94,038.24        |
| 2  | ಅಂಚೆ, ಜಾಹೀರಾತು, ಬಾಡಿಗೆ, ಸ್ಟೇಷನರಿ ವೆಚ್ಚ                          | 80,210.58          |
| 3  | ಊಟ ಮತ್ತು ಉಪಹಾರ ವೆಚ್ಚ ಮತ್ತು ಶಾಮಿಯಾನ ವೆಚ್ಚ                        | 4,14,500.00        |
| 4  | ಸನ್ಮಾನದ ವೆಚ್ಚ                                                   | 24,900.00          |
| 5  | ರಂಗಮಂದಿರ ಸ್ಟೇಜ್ ವ್ಯವಸ್ಥೆ ವೆಚ್ಚ ಮತ್ತು ಫೋಟೋ                       | 9,700.00           |
| 6  | ಇತರೆ ವೆಚ್ಚ                                                      | 6,050.00           |
|    | <b>ಒಟ್ಟು ರೂ.</b>                                                | <b>7,29,398.82</b> |
|    | <b>ಜಾಹೀರಾತು ವೆಚ್ಚ</b>                                           |                    |
| 1. | ಬ್ಯಾಂಕಿನ ಆರ್ಥಿಕ ತಃಖ್ತೆ ಪ್ರಕಟಪಡಿಸಿದ್ದು (ಶಿವಮೊಗ್ಗ ಟೈಮ್ಸ್)         | 38,096.00          |
| 2  | ಸನ್ಮಾನ ಮತ್ತು ಶ್ರದ್ಧಾಂಜಲಿಯ ವಿಷಯಗಳನ್ನು ದಿನಪತ್ರಿಕೆಯಲ್ಲಿ ಹಾಕಿಸಿದ್ದು | 55,334.00          |
| 3  | ಶುಭಾಶಯದ ಪ್ಲೆಕ್ಸ್ ಹಾಕಿಸಿದ್ದು                                     | 21,000.00          |
| 4  | ಕೊಟೇಶನ್ ಕರೆದ ಬಾಬು (ಶಾಖಾಕಛೇರಿ ಕೆಲಸದ ಬಗ್ಗೆ)                       | 1,200.00           |
|    | <b>ಒಟ್ಟು ರೂ.</b>                                                | <b>1,15,630.00</b> |
|    | <b>ಚುನಾವಣಾ ವೆಚ್ಚ</b>                                            |                    |
| 1  | ಮುದ್ರಣ ವೆಚ್ಚ                                                    | 1,29,180.00        |
| 2  | ಚುನಾವಣಾ ಸ್ಥಳದ ಬಾಡಿಗೆ/ಶಾಮಿಯಾನ/ಬ್ಯಾರಿಕೇಡ್/ ಊಟದ ವೆಚ್ಚ              | 1,81,900.00        |
| 3  | ಜಾಹೀರಾತು ವೆಚ್ಚ ಮತ್ತು ವಿದಿಯೋ ರೆಕಾರ್ಡಿಂಗ್ ವೆಚ್ಚ                   | 35,392.00          |
| 4  | ಚುನಾವಣಾ ಸಿಬ್ಬಂದಿ ಸಂಭಾವನೆ                                        | 2,70,000.00        |
| 5  | ಸ್ಟೇಷನರಿ ಮತ್ತು ಇತರೆ ವೆಚ್ಚ                                       | 69,030.52          |
| 6  | ಜೆರಾಕ್ಸ್ ವೆಚ್ಚ                                                  | 5,450.00           |
| 7  | ಅಂಚೆ ವೆಚ್ಚ                                                      | 1,54,995.00        |
| 8  | ಪ್ರಯಾಣ ವೆಚ್ಚ                                                    | 10,200.00          |
|    | <b>ಒಟ್ಟು ರೂ.</b>                                                | <b>8,56,147.52</b> |

**ವಿಷಯ ನಂ. 09: 2024-25 ನೇ ಸಾಲಿನ ಆಯ ವ್ಯಯದ ಅನುದಾನಗಳಲ್ಲಿನ ಹೆಚ್ಚುವರಿ ಖರ್ಚುಗಳ  
ಅನುಮೋದನೆ ಹಾಗೂ 2025-26 ನೇ ಸಾಲಿನ ಆಯವ್ಯಯ ಮಂಜೂರು ಮಾಡುವುದು.**

**ಖರ್ಚುಗಳ ವಿವರ**

| ಕ್ರ.ಸಂ. | ಖರ್ಚುಗಳು                                    | 2024-25<br>ಕೈ ಅಂದಾಜು | 2024-25<br>ರಲ್ಲಿ ಖರ್ಚಾಗಿದ್ದು | ಹೆಚ್ಚುವರಿ<br>ಖರ್ಚು | ಕಡಿಮೆ<br>ಖರ್ಚು | 2025-26<br>ರ ಅಂದಾಜು |
|---------|---------------------------------------------|----------------------|------------------------------|--------------------|----------------|---------------------|
| 1       | ಲೇವಣಿಗಳ ಮೇಲಿನ ಬಡ್ಡಿ                         | 5,30,00,000.00       | 5,99,73,133.35               | 69,73,133.35       | 0.00           | 6,25,00,000.00      |
| 2       | ವರಮಾನ ತೆರಿಗೆ                                | 32,00,000.00         | 31,07,138.00                 | 0.00               | 92,862.00      | 32,00,000.00        |
| 3       | ಸಿಬ್ಬಂದಿ ವೇತನ ಭತ್ಯೆ, ಭವಿಷ್ಯ ನಿಧಿ ವೆಚ್ಚ ಸಹಿತ | 1,70,00,000.00       | 1,73,82,658.00               | 3,82,658.00        | 0.00           | 1,80,00,000.00      |
| 4       | ಪಿಗ್ಮಿ ಕಮೀಷನ್ ಕೊಟ್ಟಿದ್ದು                    | 35,00,000.00         | 36,40,963.00                 | 1,40,963.00        | 0.00           | 37,00,000.00        |
| 5       | ಆಡೀಟ್ ಫೀ                                    | 3,00,000.00          | 3,76,500.00                  | 76,500.00          | 0.00           | 4,00,000.00         |
| 6       | ಸವಕಳಿ ಮತ್ತು ಕಾಯ್ದಿರಿಸುವಿಕೆ                  | 40,00,000.00         | 5,07,919.00                  | 0.00               | 34,92,081.00   | 30,00,000.00        |
| 7       | ಪ್ರಯಾಣ ಭತ್ಯೆ                                | 2,00,000.00          | 1,05,200.00                  | 0.00               | 94,800.00      | 2,00,000.00         |
| 8       | ಎನ್.ಪಿ.ಎ. ಕಾಯ್ದಿರಿಸಿದ್ದು                    | 5,00,000.00          | 1,22,000.00                  | 0.00               | 3,78,000.00    | 10,00,000.00        |
| 9       | ಕಂಪ್ಯೂಟರ್ ಅಳವಡಿಕೆ, ನಿರ್ವಹಣಾ ವೆಚ್ಚ           | 5,00,000.00          | 0.00                         | 0.00               | 5,00,000.00    | 15,00,000.00        |
|         | ಒಟ್ಟು                                       | 8,22,00,000.00       | 8,52,15,511.35               | 75,73,254.35       | 45,57,743.00   | 9,35,00,000.00      |
|         |                                             |                      |                              |                    |                |                     |
|         | ಇತರೆ ವೆಚ್ಚಗಳು                               | 2024-25<br>ಕೈ ಅಂದಾಜು | 2024-25<br>ರಲ್ಲಿ ಖರ್ಚಾಗಿದ್ದು | ಹೆಚ್ಚುವರಿ<br>ಖರ್ಚು | ಕಡಿಮೆ<br>ಖರ್ಚು | 2025-26<br>ರ ಅಂದಾಜು |
| 1       | ಶಾಖಾ ಕಛೇರಿ ಕಟ್ಟಡ ಬಾಡಿಗೆ                     | 3,00,000.00          | 3,83,597.00                  | 83,597.00          | 0.00           | 2,00,000.00         |
| 2       | ವೃತ್ತಿ ತೆರಿಗೆ                               | 5,000.00             | 5,000.00                     | 0.00               | 0.00           | 5,000.00            |
| 3       | ಕಟ್ಟಡದ ಮೇಲಿನ ತೆರಿಗೆ ಪಾವತಿಸಿದ್ದು             | 1,00,000.00          | 1,33,478.00                  | 33,478.00          | 0.00           | 1,50,000.00         |
| 4       | ಸೇವಾ ತೆರಿಗೆ ಮತ್ತು ಜಿ.ಎಸ್.ಟಿ. ಪಾವತಿಸಿದ್ದು    | 3,50,000.00          | 0.00                         | 0.00               | 3,50,000.00    | 3,50,000.00         |
| 5       | ನೀರಿನ ಕಂದಾಯ ಪಾವತಿಸಿದ್ದು                     | 12,000.00            | 10,500.00                    | 0.00               | 1,500.00       | 12,000.00           |
| 6       | ಕರೆಂಟ್ ಬಿಲ್ ಪಾವತಿಸಿದ್ದು                     | 2,25,000.00          | 2,16,965.30                  | 0.00               | 8,034.70       | 2,25,000.00         |
| 7       | ಲೇವಣಿ ಮೇಲೆ ವಿಮೆ ಪಾವತಿಸಿದ್ದು                 | 11,00,000.00         | 11,25,730.00                 | 25,730.00          | 0.00           | 14,00,000.00        |
| 8       | ಅಪಘಾತ ವಿಮೆ ಪಾವತಿಸಿದ್ದು                      | 65,000.00            | 62,072.86                    | 0.00               | 2,927.14       | 70,000.00           |
| 9       | ಬಂಗಾರ ಆಭರಣಗಳ ವಿಮೆ                           | 1,25,000.00          | 52,457.00                    | 0.00               | 72,543.00      | 1,00,000.00         |
| 10      | ಲೀಗಲ್ ಫೀ ಕಟ್ಟಿದ್ದು                          | 1,00,000.00          | 26,950.00                    | 0.00               | 73,050.00      | 1,00,000.00         |
| 11      | ಕೋರ್ಟ್ ಅಫೀಲ್ ವೆಚ್ಚ                          | 5,000.00             | 0.00                         | 0.00               | 5,000.00       | 5,000.00            |
| 12      | ಅಂಚೆ ವೆಚ್ಚ                                  | 50,000.00            | 7,712.00                     | 0.00               | 42,288.00      | 50,000.00           |
| 13      | ಸ್ಟೇಷನರಿ ಬಿಲ್ ಪಾವತಿಸಿದ್ದು                   | 75,000.00            | 30,289.96                    | 0.00               | 44,710.04      | 1,00,000.00         |
| 14      | ಮುದ್ರಣ ವೆಚ್ಚ                                | 50,000.00            | 1,04,624.10                  | 54,624.10          | 0.00           | 1,00,000.00         |
| 15      | ಜಾಹೀರಾತುಗಳು                                 | 1,00,000.00          | 1,15,630.00                  | 15,630.00          | 0.00           | 1,00,000.00         |
| 16      | ಬೈರಾ ತಿದ್ದುಪಡಿ ಶುಲ್ಕ                        | 3,000.00             | 4,124.00                     | 1,124.00           | 0.00           | 4,000.00            |
| 17      | ಕ್ರೆಡಿಟ್ ಇನ್‌ಸುರೇನ್ಸ್ ಸಂಸ್ಥೆ ಸದಸ್ಯತ್ವ ವೆಚ್ಚ | 20,000.00            | 12,800.00                    | 0.00               | 7,200.00       | 20,000.00           |
| 18      | ದಿನಪತ್ರಿಕೆ                                  | 15,000.00            | 15,960.00                    | 960.00             | 0.00           | 16,000.00           |
| 19      | ನ್ಯಾಷ್ನಲ್ ಕಬ್ ಸದಸ್ಯತ್ವ ವೆಚ್ಚ                | 25,000.00            | 25,500.00                    | 500.00             | 0.00           | 25,000.00           |

|    |                                        |                |                |              |              |                |
|----|----------------------------------------|----------------|----------------|--------------|--------------|----------------|
| 20 | ಮಾಸಿಕ ಸಭೆ ವೆಚ್ಚ                        | 75,000.00      | 36,412.00      | 0.00         | 38,588.00    | 75,000.00      |
| 21 | ವಿದ್ಯುತ್ ಉಪಕರಣ ನಿರ್ವಹಣಾ ವೆಚ್ಚ          | 5,00,000.00    | 3,07,352.32    | 0.00         | 1,92,647.68  | 4,00,000.00    |
| 22 | ಕಟ್ಟಡ ನಿರ್ವಹಣಾ ವೆಚ್ಚ                   | 5,00,000.00    | 8,570.00       | 0.00         | 4,91,430.00  | 1,00,000.00    |
| 23 | ಫೆಡರೇಷನ್ ಸದಸ್ಯತ್ವ ಶುಲ್ಕ                | 40,000.00      | 40,000.00      | 0.00         | 0.00         | 40,000.00      |
| 24 | ಇ-ಸ್ಟಾಂಪ್ ವೆಚ್ಚ                        | 10,000.00      | 0.00           | 0.00         | 10,000.00    | 10,000.00      |
| 25 | ಟಿ.ಡಿ.ಎಸ್. ಪೈಲಿಂಗ್ ಫೀ/ ಬ್ಯಾಂಕ್ ಛಾರ್ಜಸ್ | 50,000.00      | 3,111.61       | 0.00         | 46,888.39    | 50,000.00      |
| 26 | ರಾಷ್ಟ್ರೀಯ ಹಬ್ಬಗಳ ವೆಚ್ಚ                 | 50,000.00      | 38,680.00      | 0.00         | 11,320.00    | 50,000.00      |
| 27 | ಬ್ಯಾಂಕ್ ಶುಚೀಕರಣ ವೆಚ್ಚ                  | 30,000.00      | 21,250.00      | 0.00         | 8,750.00     | 30,000.00      |
| 28 | ದೂರವಾಣಿ ಬಿಲ್ ಪಾವ್ತಿಸಿದ್ದು              | 50,000.00      | 40,805.92      | 0.00         | 9,194.08     | 25,000.00      |
| 29 | ಸಾದಿಲ್ದಾರು ವೆಚ್ಚ                       | 3,50,000.00    | 4,17,758.58    | 67,758.58    | 0.00         | 4,00,000.00    |
| 30 | ಭದ್ರತಾ ಸಿಬ್ಬಂದಿ/ತಜ್ಞರ ವೆಚ್ಚ            | 5,25,000.00    | 5,52,903.00    | 27,903.00    | 0.00         | 5,25,000.00    |
| 31 | ವಾರ್ಷಿಕ ಮಾಹಾಸಭೆ ವೆಚ್ಚ                  | 5,50,000.00    | 7,29,398.82    | 1,79,398.82  | 0.00         | 8,00,000.00    |
| 32 | ಸಾಲ ವಸೂಲಾತಿ ವೆಚ್ಚ                      | 25,000.00      | 0.00           | 0.00         | 25,000.00    | 25,000.00      |
| 33 | ಚುನಾವಣಾ ವೆಚ್ಚ                          | 3,50,000.00    | 8,56,147.52    | 5,06,147.52  | 0.00         | 0.00           |
| 34 | ಭ.ರೇವಣಿಯ ಅಮಾರ್ಟೈಸ್ ವೆಚ್ಚ               | 10,000.00      | 3,637.00       | 0.00         | 6,363.00     | 5,000.00       |
| 35 | ನಿರ್ದೇಶಕರ ಸಭಾ ವೆಚ್ಚ                    | 3,00,000.00    | 2,69,000.00    | 0.00         | 31,000.00    | 3,00,000.00    |
|    |                                        | 61,40,000.00   | 56,58,416.99   | 9,96,851.02  | 14,78,434.03 | 58,67,000.00   |
|    | ಒಟ್ಟು ಖರ್ಚುಗಳು                         | 8,83,40,000.00 | 9,08,73,928.34 | 85,70,105.37 | 60,36,177.03 | 9,93,67,000.00 |

**ಆದಾಯಗಳ ವಿವರ**

| ಕ್ರ.ಸಂ. | ಆದಾಯಗಳು              | 2024-25<br>ಕ್ಕೆ ಅಂದಾಜು | 2024-25<br>ರಲ್ಲಿ ಬಂದದ್ದು | ಹೆಚ್ಚುವರಿ<br>ಬಂದದ್ದು | ಕಡಿಮೆ<br>ಬಂದದ್ದು | 2025-26<br>ರ ಅಂದಾಜು |
|---------|----------------------|------------------------|--------------------------|----------------------|------------------|---------------------|
| 1       | ಸಾಲಗಳ ಮೇಲಿನ ಬಡ್ಡಿ    | 7,20,00,000.00         | 6,06,31,095.00           | 0.00                 | 13,68,905.00     | 7,80,00,000.00      |
| 2       | ಗುಂತಾಯಗಳ ಮೇಲಿನ ಬಡ್ಡಿ | 2,25,00,000.00         | 3,43,17,048.44           | 1,18,17,048.44       | 0.00             | 2,75,00,000.00      |
| 3       | ಇತರೆ ಆದಾಯಗಳು         | 10,00,000.00           | 23,88,475.92             | 13,88,475.92         | 0.00             | 20,00,000.00        |
|         | ಒಟ್ಟು ಆದಾಯಗಳು        | 9,55,00,000.00         | 9,73,36,619.36           | 1,32,05,524.36       | 13,68,905.00     | 10,75,00,000.00     |

**2024-25ರಲ್ಲಿ ಆದ ಹೆಚ್ಚುವರಿ ವೆಚ್ಚಕ್ಕೆ ಸರ್ವ ಸದಸ್ಯರ ಸಭೆಯ ಅನುಮೋದನೆ ಕೋರಿದೆ.**

|                                         |                  |
|-----------------------------------------|------------------|
| 2024-25ರಲ್ಲಿ ನಿವ್ವಳ ಲಾಭ ನಿರೀಕ್ಷಿಸಿದ್ದು  | ರೂ. 90,00,000.00 |
| 2024-25ರಲ್ಲಿ ನಿವ್ವಳ ಲಾಭ ಬಂದಿದ್ದು        | ರೂ. 64,62,691.02 |
| 2025-26ಕ್ಕೆ ನಿವ್ವಳ ಲಾಭ ನಿರೀಕ್ಷಿಸಿರುವುದು | ರೂ. 90,00,000.00 |



**ವಿಷಯ ನಂ. 10. :**

2024-25 ನೇ ಸಾಲಿನ ಲಾಭವನ್ನು ಕೆಳಗೆ ನಮೂದಿಸಿದ ಪ್ರಕಾರ ಲಾಭ ವಿಂಗಡಣೆ ಮಾಡಿರುವುದನ್ನು ಮಹಾಸಭೆಯವರು ಅನುಮೋದಿಸಬೇಕಾಗಿ ವಿನಂತಿ.

**: ಲಾಭ ವಿತರಣೆ :**

ವರದಿ ಸಾಲಿನಲ್ಲಿ ಬ್ಯಾಂಕ್ ಗಳಿಸಿದ ಒಟ್ಟು ಲಾಭ-ಆದಾಯ ತೆರಿಗೆ ಪಾವತಿಗೆ ಮುನ್ನ 85,62,691.02 ಆಗಿದ್ದು ಹಾಗೂ ಆದಾಯ ತೆರಿಗೆ ಪಾವತಿ ನಂತರ 64,62,691.02 ರೂ. ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ 21,20,871.75 ಕಡಿಮೆ ಲಾಭ ಗಳಿಸಿರುತ್ತದೆ.

**2024-25 ನೇ ಸಾಲಿನ ನಿವ್ವಳ ಲಾಭ ಹಂಚಿಕೆ ವಿವರ:**

| ಕ್ರ. ಸಂ. | ಉ.ನಿ. ಕ್ರ. ಸಂ. 109 | ಹಂಚಿಕೆ ವಿವರ                                               | ಪ್ರತಿ ಶತ           | ಲಾಭದ ಮೊಬಲಗು  | ಲಾಭಾಂಶ ವಿಂಗಡಣೆ ಮೊಬಲಗು |
|----------|--------------------|-----------------------------------------------------------|--------------------|--------------|-----------------------|
| 1        | 1                  | ಆಪದ್ಧನ ನಿಧಿ                                               | 25%                | 64,62,691.02 | 16,15,673.00          |
| 2        | 2                  | ಸಹಕಾರ ಶಿಕ್ಷಣ ನಿಧಿ                                         | 2%                 | 48,47,018.02 | 96,941.00             |
| 3        | 2                  | ಕ.ರಾ.ಪ.ಸ.ಬ್ಯಾಂ.ಮ.ಸ.ಶಿ.ನಿಧಿ                                | 1%                 | 48,47,018.02 | 48,471.00             |
|          |                    |                                                           |                    |              | 17,61,085.00          |
|          |                    | ಉಳಿದ ಲಾಭದ ಮೊಬಲಗು                                          |                    |              | 47,01,606.02          |
| ಕ್ರ. ಸಂ. | ಉ.ನಿ. 109          | ಹಂಚಿಕೆ ವಿವರ                                               | ಉಳಿದ ಲಾಭದ ಪ್ರತಿ ಶತ | ಲಾಭದ ಮೊಬಲಗು  | ಲಾಭಾಂಶ ವಿಂಗಡಣೆ ಮೊಬಲಗು |
| 4        | 3(ಎ)               | ಕರಡು ಸಾಲದ ನಿಧಿ                                            | 3%                 | 47,01,606.02 | 1,41,048.00           |
| 5        | 3(ಬಿ)              | ಕಟ್ಟಡ ನಿಧಿ                                                | 20%                | 47,01,606.02 | 9,40,321.00           |
| 6        | 3(ಕೆ)              | ಸದಸ್ಯರ ಕ್ಷೇಮನಿಧಿ                                          | 5%                 | 47,01,606.02 | 2,35,080.00           |
| 7        | 3(ಡಿ)              | ಸಿಬ್ಬಂದಿ ಕಲ್ಯಾಣ ನಿಧಿ                                      | 1%                 | 47,01,606.02 | 47,016.00             |
| 8        | 3(ಇ)               | ಸಮಾಜ ಕಲ್ಯಾಣ ನಿಧಿ                                          | 1%                 | 47,01,606.02 | 47,016.00             |
| 9        | 3(ಎಫ್)             | ಧರ್ಮದ ನಿಧಿ                                                | 1%                 | 47,01,606.02 | 47,016.00             |
| 10       | 3(ಐ)               | ಲಾಭಾಂಶ ಸಮೀಕರಣ ನಿಧಿ                                        | 1%                 | 47,01,606.02 | 47,016.00             |
| 11       | 3(ಸಿ)              | ಶಾರದಾ ವಿದ್ಯಾನಿಧಿ                                          | 2%                 | 47,01,606.02 | 94,032.00             |
| 12       | 3(ಎಂ)              | ಕಟ್ಟಡ ದುರಸ್ತಿ ನಿಧಿ                                        | 2%                 | 47,01,606.02 | 94,032.00             |
| 13       | 3(ಜೆ)              | ಪ್ರಚಾರ ನಿಧಿ                                               | 1%                 | 47,01,606.02 | 47,016.00             |
| 14       | 3(ಹೆಚ್)            | ಮಹೋತ್ಸವ ನಿಧಿ                                              | 1%                 | 47,01,606.02 | 47,016.00             |
| 15       | 3(ಎಂ)              | ಸಿಬ್ಬಂದಿ ವರ್ಗಕ್ಕೆ ಎಕ್ಸ್ ಗ್ರೇಷಿಯಾ                          |                    |              | 2,89,800.00           |
| 16       | 3(ಜೆ)              | ಪ್ರತಿ ಸದಸ್ಯನ ಹೆಸರಿನಲ್ಲಿ ವರ್ಷದ ಕೊನೆಗೆ ಇರುವ ಹಣದ ಮೇಲೆ ಲಾಭಾಂಶ | 10%                |              | 26,18,637.00          |
| 17       | 3(ಎನ್)             | ಮೇಲಿನ ಎಲ್ಲವುಗಳನ್ನು ಹಂಚಿ ಉಳಿಯುವ ಮೊಬಲಗನ್ನು ಮೀಸಲು ನಿಧಿಗೆ     |                    |              | 6,560.02              |

ವಿಷಯ ನಂ. 11 : 2025-26 ನೇ ಸಾಲಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರನ್ನು ನೇಮಿಸುವುದು ಮತ್ತು ಕೊಡಬಹುದಾದ ಸಂಭಾವನೆಯ ಕುರಿತು.

ಕಛೇರಿ ಟಿಪ್ಪಣಿ: ದಿನಾಂಕ 30.06.2025 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆರ್.ಬಿ.ಐ. ನ ಹೊಸ ನಿಯಮಾವಳಿಯಂತೆ ಮೆ. ಬಿ.ಪಿ.ಪಾಟೀಲ್ & ಕೋ., ಇವರನ್ನು 2025-26 ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಆಯ್ಕೆ ಮಾಡಲು ಶಿಫಾರಸ್ಸು ಮಾಡಿ ಒಪ್ಪಿಗೆಗಾಗಿ ಆರ್.ಬಿ.ಐ. ಗೆ ಪತ್ರ ವ್ಯವಹಾರ ನಡೆಸಿದ್ದು ಆರ್.ಬಿ.ಐ. ನಿರ್ದೇಶನದಂತೆ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದು ಮತ್ತು ಕಾನೂನುಬದ್ಧ ರೀತಿಯಲ್ಲಿ ಸಂಭಾವನೆಯನ್ನು ನೀಡಲಾಗುವುದು.

ವಿಷಯ ನಂ. 12: ಬ್ಯಾಂಕಿಗೆ ಸದಸ್ಯರನ್ನು ಸೇರಿಸಿಕೊಂಡ ಮತ್ತು ಸದಸ್ಯತ್ವದಿಂದ ಸಮಾಪನೆ ಮಾಡಿರುವ ಬಗ್ಗೆ.

ಕಛೇರಿ ಟಿಪ್ಪಣಿ: 2024-25 ನೇ ಸಾಲಿನಲ್ಲಿ 198 ಎ ಸದಸ್ಯರನ್ನು ಸೇರಿಸಿಕೊಂಡಿದ್ದು, 149 ಸದಸ್ಯರ ಸದಸ್ಯತ್ವವನ್ನು ಸಮಾಪನೆ ಮಾಡಲಾಗಿದೆ. ಸದರಿ ಸಾಲಿನಲ್ಲಿ 207 ಜನರನ್ನು ಸಹ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು 265 ಜನರ ಸದಸ್ಯತ್ವವನ್ನು ಸಮಾಪನೆ ಮಾಡಲಾಗಿದೆ ಮತ್ತು 187 ಜನರನ್ನು ನಾಮಮಾತ್ರ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು, 252 ಜನರ ಸದಸ್ಯತ್ವವನ್ನು ಸಮಾಪನೆ ಮಾಡಲಾಗಿದೆ.

ವಿಷಯ ನಂ. 13: ಬ್ಯಾಂಕಿನ ನಿರ್ದೇಶಕರು ಮತ್ತು ಅವರ ಸಂಬಂಧಿಕರು ಪಡೆದಿರುವ ಸಾಲಗಳ ಪರಿಶೀಲನೆ ಹಾಗೂ ಸುಸ್ತಿಯಾಗಿದ್ದಲ್ಲಿ ವಸೂಲಾತಿಗೆ ಕೈಗೊಂಡಿರುವ ಕ್ರಮ.

ಕಛೇರಿ ಟಿಪ್ಪಣಿ: ವರದಿ ಸಾಲಿನಲ್ಲಿ ಬ್ಯಾಂಕಿನ ನಿರ್ದೇಶಕರು ಮತ್ತು ಅವರ ಸಂಬಂಧಿಕರು ಯಾವುದೇ ಸಾಲ ಪಡೆದಿರುವುದಿಲ್ಲ.

ವಿಷಯ 14: ಬೈಲಾ ತಿದ್ದುಪಡಿ



## ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟೆ ರಸ್ತೆ , ಶಿವಮೊಗ್ಗ

### ಸದಸ್ಯರ ಗಮನಕ್ಕೆ

- ▶ ಮಾನ್ಯ ಸದಸ್ಯರು ವಾಸಸ್ಥಳ ಅಥವಾ ವಿಳಾಸದಲ್ಲಿ ಯಾವುದೇ ಬದಲಾವಣೆ ಆದ ಸಂದರ್ಭದಲ್ಲಿ ತಾವು ವಾಸಿಸುತ್ತಿರುವ ಸ್ಥಳದ ವಿಳಾಸವನ್ನು ತಮ್ಮ ದೂರವಾಣಿ ಸಂಖ್ಯೆಯೊಂದಿಗೆ ಕಾರ್ಯದರ್ಶಿಯವರಿಗೆ ಅರ್ಜಿಯ ಮೂಲಕ ತಿಳಿಸಬೇಕಾಗಿ ಕೋರಿದೆ.
- ▶ ನಿರ್ದೇಶಕರು, ಸಹಕಾರಿ ಸಂಘಗಳು, ಬೆಂಗಳೂರು, ಇವರ ಕ್ರಯು.ಬಿ.ಸಿ.48,ಎಂ.ಎಂ.ಡಿ. 2012-2013, ದಿನಾಂಕ 06-06-2012 ರ ಪ್ರಕಾರ ಪ್ರತಿ ಷೇರು ಮೊಬಲಗು ರೂ. 1000 ಇರಬೇಕಾದ್ದು ಕಡ್ಡಾಯವಾಗಿರುತ್ತದೆ. ಆದ್ದರಿಂದ ರೂ. 1000/-ಕ್ಕಿಂತ ಕಡಿಮೆ ಷೇರು ಮೊಬಲಗು ಹೊಂದಿದ ಸದಸ್ಯರು ಕೊಡಲೇ ಹಣವನ್ನು ಭರ್ತಿ ಮಾಡಬೇಕಾಗಿ ಕೋರಲಾಗಿದೆ.
- ▶ ಪ್ರತಿಯೊಬ್ಬ ಸದಸ್ಯರು ತಮ್ಮ ಷೇರು ಮತ್ತು ಲಾಭಾಂಶವನ್ನು ಯಾರಿಗೆ ನೀಡಬೇಕೆಂಬ ಬಗ್ಗೆ ನಾಮಿನೇಷನ್ (ನಾಮ ನಿರ್ದೇಶನ) ಮಾಡಿಸಬೇಕು. ನಾಮ ನಿರ್ದೇಶನ ಮಾಡದ ಸದಸ್ಯರು ತ್ವರಿತವಾಗಿ ಬ್ಯಾಂಕಿಗೆ ಬಂದು ನಾಮಿನೇಷನ್ ಮಾಡಬೇಕಾಗಿ ಕೋರಿದೆ.
- ▶ ಮೃತ ಸದಸ್ಯರ ಷೇರುಗಳನ್ನು ಅವರ ವಾರಸುದಾರರು ಮೃತವಾಗಿ 3 ತಿಂಗಳೊಳಗೆ ಬ್ಯಾಂಕಿಗೆ ಕಾಗದ ಪತ್ರಗಳನ್ನು ಹಾಜರುಪಡಿಸಿ ಹಣ ಪಡೆಯಬೇಕು ಅಥವಾ ವರ್ಗಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ಸದರಿ ಷೇರು ಹಣವನ್ನು ಅಮಾನತ್ತು ಖಾತೆಗೆ ವರ್ಗಾಯಿಸಲಾಗುವುದು.
- ▶ ಬ್ಯಾಂಕಿನಿಂದ ಪಡೆದ ಸಾಲದ ಅಥವಾ ಯಾವುದೇ ರೀತಿಯ ಬಾಕಿಯನ್ನು ಪಾವತಿಸಲು ಸುಸ್ತಿದಾರನಾಗಿದ್ದಲ್ಲಿ, ಅಂಥ ಸದಸ್ಯನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹಾಗೂ ನಿರ್ದೇಶಕರ ಚುನಾವಣೆಯಲ್ಲಿ ಮತನೀಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ಹೊಂದಿರುವುದಿಲ್ಲ.
- ▶ ಕ.ಸ. ಸಂ. ನಿ., 1960 ಇತ್ತೀಚೆಗೆ ತಿದ್ದುಪಡಿಯಾದ ನಿಯಮ 13 ಎ ಪ್ರಕಾರ ಸದಸ್ಯರು ಭಾವಚಿತ್ರವುಳ್ಳ ಗುರುತಿನ ಕಾರ್ಡ್ ಹೊಂದುವುದು ಕಡ್ಡಾಯವಾಗಿರುತ್ತದೆ. ಕಾರಣ ಭಾವಚಿತ್ರವುಳ್ಳ ಗುರುತಿನ ಕಾರ್ಡ್ ತಂದವರಿಗೆ ಮಾತ್ರ ಮತದಾನ ಮಾಡಲು, ಮಹಾಸಭೆಗೆ ಹಾಜರಾಗಲು ಅವಕಾಶವಿರುತ್ತದೆ. ಅದ್ದರಿಂದ ಗುರುತಿನ ಕಾರ್ಡ್ ಪಡೆಯದ ಸದಸ್ಯರು ತಮ್ಮ ಇತ್ತೀಚಿನ ಭಾವಚಿತ್ರವನ್ನು ಮತ್ತು ಪೂರ್ತಿ ವಿಳಾಸವನ್ನು ಕೊಟ್ಟು ಭಾವಚಿತ್ರವುಳ್ಳ ಗುರುತಿನ ಕಾರ್ಡ್ ಪಡೆಯಲು ಸೂಚಿಸಿದೆ.
- ▶ ಪ್ರತಿಯೊಬ್ಬ ಷೇರುದಾರನು ಕಳೆದ ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಎರಡು ಸಭೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ಸದರಿ ಷೇರುದಾರರಿಗೆ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ಮತ್ತು ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
- ▶ ಪ್ರತಿಯೊಬ್ಬ ಷೇರುದಾರನು ಕ್ಷೇಮಾಭಿವೃದ್ಧಿ ಸದಸ್ಯನಾಗಲು ಹಣವನ್ನು ಪಾವತಿಮಾಡಿ, ಬ್ಯಾಂಕಿನಿಂದ ಸದಸ್ಯರಿಗೆ ದೊರೆಯುತ್ತಿರುವ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಕೋರಿದೆ.
- ▶ ಬ್ಯಾಂಕಿನ ಉಪವಿಧಿಗಳಲ್ಲಿ ಒಬ್ಬ ಸದಸ್ಯನು ಬಳಸಿಕೊಳ್ಳಲು ನಿರ್ದಿಷ್ಟಪಡಿಸಿದ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದಲ್ಲಿ ಅಂತಹ ಸದಸ್ಯರಿಗೆ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ/ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
- ▶ ಪ್ರತಿಯೊಬ್ಬ ಸದಸ್ಯನು ತಮ್ಮ ಲಾಭಾಂಶ ಹಣವನ್ನು ಮೂರು ವರ್ಷದೊಳಗೆ ಪಡೆದುಕೊಳ್ಳಲು ಸೂಚಿಸಿದೆ. ಇಲ್ಲವಾದಲ್ಲಿ ಸದರಿ ಹಣವನ್ನು ಮೀಸಲು ನಿಧಿಗೆ ಜಮಾ ಮಾಡಲಾಗುವುದು.
- ▶ ಆರ್.ಬಿ.ಐ. ನ ಕೆ.ವೈ.ಸಿ. ನಿಯಮಾವಳಿ ಮತ್ತು ಆದಾಯಕರ ಕಾನೂನು 1961 ನಿಯಮ 192 ರ ಮೇರೆಗೆ ಬ್ಯಾಂಕಿನಲ್ಲಿ ರೂ. 50,000/- ಮತ್ತು ಮೇಲ್ಪಟ್ಟು ವ್ಯವಹರಿಸುವುದಕ್ಕೆ, ರೇವು ಮಾಡುವುದಕ್ಕೆ ತಮ್ಮ ಇತ್ತೀಚೆಗಿನ ಭಾವಚಿತ್ರ ಮತ್ತು ಗುರುತಿನ ಪತ್ರ, ಪಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಕಡ್ಡಾಯವಾಗಿರುವುದರಿಂದ ಮಾನ್ಯ ಸದಸ್ಯರು, ರೇವಣಿದಾರರು ಪಾನ್ ಕಾರ್ಡ್ ಮತ್ತು ಆಧಾರ್ ಪ್ರತಿಯನ್ನು ಬ್ಯಾಂಕಿಗೆ ಸಲ್ಲಿಸಿ ಬ್ಯಾಂಕಿನೊಂದಿಗೆ ಸಹಕರಿಸಲು ವಿನಂತಿ.
- ▶ ಸಾಲಗಳನ್ನು ಪಡೆದ ಮಾನ್ಯ ಸದಸ್ಯರು ಪಡೆದ ಸಾಲದ ಕಂತುಗಳನ್ನು ಮತ್ತು ಬಡ್ಡಿಯನ್ನು ಪ್ರತಿ ತಿಂಗಳು

ತಪ್ಪದೇ ಕ್ರಮಬದ್ಧವಾಗಿ ಜಮಾ ಮಾಡಲು ಕೋರಿದೆ. ಇದರಿಂದ ಬ್ಯಾಂಕಿನ ಅನುತ್ಪಾದಕ ಆಸ್ತಿ (ಎನ್.ಪಿ.ಎ.) ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮತ್ತು ಬ್ಯಾಂಕಿನ ಪ್ರಗತಿಯಲ್ಲಿ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ಕೋರಿದೆ.

- ▶▶ ಬ್ಯಾಂಕಿನಲ್ಲಿ ಉಳಿತಾಯ, ಚಾಲ್ತಿ ಖಾತೆ ಮತ್ತು ಇತರೆ ಠೇವಣಿಗಳನ್ನು ಹೊಂದಿದ ಸದಸ್ಯರು ಖಾತೆಗಳಲ್ಲಿ ಹೆಚ್ಚಾಗಿ ವ್ಯವಹರಿಸಿ, ಖಾತೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ವಿನಂತಿ. ತಪ್ಪಿದಲ್ಲಿ ಸದರಿ ಖಾತೆಗಳ ವ್ಯವಹಾರ ಸ್ಥಗಿತಗೊಂಡು 10 ವರ್ಷ ಮೀರಿದಲ್ಲಿ ಸದರಿ ಖಾತೆಗಳಲ್ಲಿನ ಮೊಬಲಗನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮದಂತೆ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಕಡ್ಡಾಯವಾಗಿದೆ. ಕಾರಣ ಠೇವಣಿದಾರರು ಈ ವಿಷಯದಲ್ಲಿ ಹೆಚ್ಚಿನ ಗಮನಹರಿಸಿ ಖಾತೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕಾಗಿ ಸೂಚಿಸಿದೆ.
- ▶▶ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರು ವಾರ್ಷಿಕ ರೂ. 40,000/- ಮತ್ತು 60 ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವಾರ್ಷಿಕ ರೂ. 50,000/- ಮೇಲ್ಪಟ್ಟು ಪಡೆಯುವ ಠೇವಣಿಗಳ ಬಡ್ಡಿ ಮೇಲೆ ಮೂಲದಲ್ಲಿಯೇ ಆದಾಯಕರ (ಟಿ.ಡಿ.ಎಸ್.) ಮುರಿದುಕೊಳ್ಳುವುದು ಕಡ್ಡಾಯವಾಗಿದೆ. ಇದರಿಂದ ರಿಯಾಯಿತಿ ಪಡೆಯಲು ಠೇವಣಿದಾರರು ಫಾರ್ಮ್ 15 ಜಿ. ಅಥವಾ 15ಹೆಚ್ ತುಂಬಿಕೊಡಬೇಕಾಗುತ್ತದೆ. ಇದಕ್ಕೆ ಪಾನ್ ಕಾರ್ಡ್ ಅವಶ್ಯವಿದ್ದು ಎಲ್ಲಾ ಠೇವಣಿದಾರರು ಪಾನ್ ಹೊಂದಲು ಕೋರಲಾಗಿದೆ.
- ▶▶ ಬ್ಯಾಂಕಿನ ಆಡಳಿತ ಮಂಡಳಿಯು ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದ ಅನುಸಾರ ನಿಮ್ಮ ಗ್ರಾಹಕರನ್ನು ತಿಳಿಯಿರಿ ಹಾಗೂ ಐ.ಟಿ. ಮನಿ ಲಾಂಡಿಂಗ್ ನಿಬಂಧನೆಗಳನ್ನು ಅಳವಡಿಸಿಕೊಳ್ಳಲು ಬದ್ಧವಾಗಿದೆ. ತಪ್ಪಿದಲ್ಲಿ ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್ ಅನುಸಾರ ಬ್ಯಾಂಕಿಗೆ ದಂಡ ವಿಧಿಸಲಾಗುವುದು. ಕಾರಣ ಬ್ಯಾಂಕಿನ ಸದಸ್ಯರುಗಳು ಹಾಗೂ ಗ್ರಾಹಕರುಗಳು ಕಡ್ಡಾಯವಾಗಿ ಸಿ.ಕೆ.ವೈ.ಸಿ.ಗೆ ನೊಂದಣಿಯಾಗಲು ಅವಶ್ಯಕ ಮಾಹಿತಿಗಳಾದ ಇತ್ತೀಚಿನ ಭಾವಚಿತ್ರ, ಪಾನ್/ಆಧಾರ ಕಾರ್ಡ್ ಹಾಗೂ ಬ್ಯಾಂಕಿನಿಂದ ಕೇಳಲ್ಪಡುವ ಇತರೆ ಮಾಹಿತಿಗಳನ್ನು(ಓ.ಟಿ.ಪಿ.ಯೊಂದಿಗೆ) ಒದಗಿಸಲು ಕೋರಿದೆ.
- ▶▶ ಉಳಿತಾಯ ಖಾತೆ ಹೊಂದಿರುವ ಸದಸ್ಯರು ಮತ್ತು ಗ್ರಾಹಕರುಗಳು ಒಂದು ಆರ್ಥಿಕ ಸಾಲಿನಲ್ಲಿ ಖಾತೆಯಲ್ಲಿ ನಗದು ರೂಪದಲ್ಲಿ 20 ಲಕ್ಷ ಮೀರಿ ಹಿಂತೆಗೆದಲ್ಲಿ ಶೇ 2% ರಷ್ಟು ತೆರಿಗೆ ಕಡಿತ ಹಾಗೂ 1ಕೋಟಿ ಮೀರಿದಲ್ಲಿ ಶೇ 5% ತೆರಿಗೆ ಕಡಿತಗೊಳಿಸಲಾಗುವುದು. ಗ್ರಾಹಕರು ಆದಾಯ ತೆರಿಗೆ ರಿಟರ್ನ್ಸ್ ನ್ನು ಕಡ್ಡಾಯವಾಗಿ ಬ್ಯಾಂಕಿಗೆ ಸಲ್ಲಿಸಲು ಕೋರಿದೆ.

### ಜಾಮೀನುದಾರರ ಜವಾಬ್ದಾರಿ ಮತ್ತು ಕರ್ತವ್ಯ

- ▶▶ ಪ್ರತಿಯೊಬ್ಬ ಜಾಮೀನುದಾರರು ಸಾಲಗಾರನಷ್ಟೇ ಬ್ಯಾಂಕಿನ ಸಾಲದ ಹಣಕ್ಕೆ ಜವಾಬ್ದಾರನಾಗಿರುತ್ತಾನೆ.
- ▶▶ ಜಾಮೀನು ಆಗುವ ಪೂರ್ವದಲ್ಲಿ ಸಾಲಗಾರನ ಸಾಂಪತ್ತಿಕ ಸ್ಥಿತಿ, ಸಾಲದ ಉದ್ದೇಶ ಮತ್ತು ಕಂತುಗಳನ್ನು ಮರುಪಾವತಿ ಮಾಡುವ ಬಗ್ಗೆ ವಿಚಾರಿಸಿ ಜಾಮೀನು ಆಗಬೇಕು.
- ▶▶ ಕಾಲಕಾಲಕ್ಕೆ ಸಾಲಗಾರನು ಕಂತುಗಳನ್ನು ಅವಧಿ ಪ್ರಕಾರ ಸರಿಯಾಗಿ ತುಂಬಿರುವನೋ ಇಲ್ಲವೋ ಹೇಗೆಂಬುದನ್ನು ವಿಚಾರಿಸಬೇಕು. ಕಂತು ಹಣ ಪಾವತಿಸದ ಪಕ್ಷದಲ್ಲಿ ಸಾಲಗಾರನಿಗೆ ತಿಳಿ ಹೇಳಿ ಕಂತು ಹಣ ಕಟ್ಟಿಸಬೇಕು.
- ▶▶ ಜಾಮೀನುದಾರರಾದ ಸದಸ್ಯರು ಸಾಲಗಾರನಷ್ಟೇ ಬ್ಯಾಂಕಿನ ಸಾಲದ ಹಣ ಮರುಪಾವತಿಗೆ ಹೊಣೆಗಾರನಾಗಿರುತ್ತಾನೆ. ಸಾಲ ತೆಗೆದುಕೊಂಡ ಹಣ ವೇಳೆಗೆ ಸರಿಯಾಗಿ ಮರುಪಾವತಿಯಾಗದಿದ್ದಲ್ಲಿ ಸಾಲ ವಸೂಲಿ ಕ್ರಮದಲ್ಲಿ ಎಲ್ಲಾ ಹೊಣೆಗಾರಿಕೆಗೆ ಸಾಲಗಾರನ ಸಂಗಡ ಜಾಮೀನುದಾರರನ್ನು ಸರಿಸಮಾನರಾಗಿ ಕಾನೂನಿನನ್ವಯ ಪರಿಗಣಿಸಲಾಗುವುದು. ಆದ ಕಾರಣ ಸದಸ್ಯರು ಜಾಮೀನಾದ ಸಾಲದ ಮರುಪಾವತಿಯನ್ನು ವೇಳೆಗೆ ಸರಿಯಾಗಿ ತುಂಬಿಸಿ ಸಹಕರಿಸಬೇಕಾಗಿ ವಿನಂತಿ.
- ▶▶ ಬ್ಯಾಂಕಿನ ಆಡಳಿತದವರ ಮತ್ತು ಜಾಮೀನುದಾರರ ಹಾಗೂ ಸದಸ್ಯರ ಸಹಕಾರದಿಂದ ಈ ಕೆಲಸ ನಿರಂತರ ನಡೆಯಬೇಕಾಗಿದ್ದು ಎಲ್ಲರ ಹಿತವೂ ಇದರಲ್ಲಿ ಅಡಗಿದೆ. ಈ ಮಾರ್ಗದಲ್ಲಿ ಎಲ್ಲರೂ ಸಹಕರಿಸಿ ಕಾರ್ಯೋನ್ಮುಖರಾಗಬೇಕು.
- ▶▶ ಸಾಲಗಾರರಿಂದ ಸಾಲ ವಸೂಲಿ ಆಗದಿದ್ದ ಸಂದರ್ಭದಲ್ಲಿ ಜಾಮೀನುದಾರರ ಆಸ್ತಿ ಹರಾಜು ಮಾಡಿ ಸಾಲ ವಸೂಲಿ ಮಾಡಲಾಗುವುದು.
- ▶▶ ಒಬ್ಬ ಸದಸ್ಯನು ಒಬ್ಬರಿಗಿಂತ ಹೆಚ್ಚಿಗೆ ಜಾಮೀನು ಆಗುವುದನ್ನು ನಿಷೇಧಿಸಿದೆ.

**ಬ್ಯಾಂಕಿನ ಕಳೆದ ಐದು ವರ್ಷಗಳ ಪ್ರಗತಿ ತುಲನಾತ್ಮಕ ನೋಟ (ರೂ. ಲಕ್ಷಗಳಲ್ಲಿ)**

| ಕ್ರ.ಸಂ. | ವಿವರಗಳು                     | 2018-2019 | 2019-2020 | 2020-2021 | 2021-22   | 2022-2023 | 2023-2024 | 2024-25   |
|---------|-----------------------------|-----------|-----------|-----------|-----------|-----------|-----------|-----------|
| 1       | ಷೇರು ಹಣ                     | 270.30    | 290.58    | 310.61    | 345.91    | 346.47    | 337.90    | 367.29    |
| 2       | ಆಪದ್ಧನ ನಿಧಿ                 | 359.54    | 385.93    | 418.52    | 438.40    | 468.31    | 491.04    | 517.78    |
|         | ಇತರೆ ನಿಧಿಗಳು                | 807.59    | 861.91    | 924.34    | 977.20    | 1,022.26  | 1,114.78  | 1,136.38  |
|         | ಒಟ್ಟು ನಿಧಿಗಳು               | 1,167.13  | 1,247.84  | 1,342.86  | 1,415.60  | 1,490.57  | 1,605.82  | 1,654.16  |
| 4       | ಲೇವಣಿಗಳು                    | 7,030.58  | 7,433.39  | 7,790.61  | 8,521.86  | 8,689.58  | 9,069.82  | 10,190.46 |
| 5       | ಹೂಡಿಕೆಗಳು                   | 1,955.79  | 1,571.80  | 2,176.48  | 1,714.84  | 1,636.84  | 2,298.39  | 2,596.01  |
| 6       | ವಿನಿಯೋಗಗಳು                  | 1,692.20  | 1,532.84  | 1,433.74  | 1,533.74  | 2,127.38  | 1,987.10  | 2,127.11  |
| 7       | ಸಾಲ ಮತ್ತು ಮುಂಗಡಗಳು          | 4,252.47  | 5,031.85  | 5,357.21  | 6,586.94  | 6,169.64  | 5,598.82  | 6,521.80  |
| 8       | ಒಟ್ಟು ಬಂಡವಾಳ                | 8,794.02  | 9,327.49  | 9,828.28  | 10,507.22 | 10,941.62 | 11,292.86 | 12,592.71 |
| 10      | ನಿವ್ವಳ ಲಾಭ                  | 88.59     | 91.99     | 75.20     | 85.36     | 88.09     | 85.83     | 64.63     |
| 11      | ಲಾಭಾಂಶ                      | 10.00%    | 10.00%    | 10.00%    | 10.00%    | 10.00%    | 10.00%    | 10.00%    |
| 12      | ಸಿ.ಆರ್. ಎ.ಆರ್.              | 16.77%    | 16.33%    | 16.00%    | 14.79%    | 15.64%    | 16.81%    | 14.21%    |
| 13      | ಸ್ವಂತ ಬಂಡವಾಳ ನಿಧಿ           | 806.14    | 872.51    | 941.02    | 1,018.47  | 1,058.14  | 1,136.37  | 1,142.75  |
|         | TIER-1                      | 746.07    | 805.72    | 867.50    | 932.40    | 973.59    | 1,031.96  | 1,058.20  |
|         | TIER-2                      | 60.07     | 66.79     | 73.52     | 86.07     | 84.55     | 104.41    | 84.55     |
| 14      | ಎನ್.ಪಿ.ಎನ್. ಮೊತ್ತ           | 305.36    | 313.04    | 368.03    | 458.13    | 236.25    | 532.76    | 448.40    |
|         | ಗ್ರಾಸ್ ಎನ್.ಪಿ.ಎ. ಶೇ         | 7.18%     | 6.22%     | 6.87%     | 6.96%     | 3.83%     | 9.52%     | 6.88%     |
|         | ಎನ್.ಪಿ.ಎ. ಕಾಯ್ದಿರಿಸಿದ ಮೊತ್ತ | 584.52    | 595.97    | 604.22    | 611.61    | 501.22    | 507.63    | 408.54    |
|         | ನೆಟ್ ಲೋನ್ ಬಾಕಿ              | 3,667.95  | 4,435.88  | 4,752.99  | 5,975.33  | 5,668.42  | 5,091.19  | 6,113.26  |
|         | ನೆಟ್ ಎನ್.ಪಿ.ಎ. ಮೊಬಲಗು       | -279.16   | -282.93   | -236.19   | -153.48   | -264.97   | 25.13     | 39.86     |
|         | ನೆಟ್. ಎನ್.ಪಿ.ಎ. ಪ್ರಮಾಣ      | -7.61     | -6.38     | -4.97     | -2.57     | -4.67     | 0.49      | 0.65      |
| 14      | ಸಿ.ಡಿ. ರೇಷಿಯೋ               | 60.49%    | 67.69%    | 68.76%    | 77.29%    | 71.00%    | 61.73%    | 64.00%    |
| 15      | ಒಟ್ಟು ಸದಸ್ಯರ ಸಂಖ್ಯೆ         | 9,377     | 9,500     | 9,583     | 9,681     | 9,553     | 9,652     | 9,651     |
| 16      | ಆಡಿಟ್ ವರ್ಗೀಕರಣ              | "B"       | "A"       | "A"       | "A"       | "A"       | "A"       | "A"       |

**ಸದಸ್ಯರ ಗಮನಕ್ಕಾಗಿ-ಪ್ರತಿಭಾ ಪುರಸ್ಕಾರ**

2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ಗಳಲ್ಲಿ ಶೇ 90% ಕ್ಕಿಂತ ಹೆಚ್ಚಿಗೆ ಅಂಕ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಶೇ 70% ಕ್ಕಿಂತ ಹೆಚ್ಚಿಗೆ(ಕ್ರೋಢೀಕೃತ) ಮತ್ತು ವೈದ್ಯಕೀಯ ಪದವಿಯಲ್ಲಿ ಶೇ 60%ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳುಗಳಿಗೆ ದಿನಾಂಕ 31.08.2025 ರಂದು ನಡೆಯಲಿರುವ ಸರ್ವ ಸದಸ್ಯರ ಸಭೆಯಲ್ಲಿ ಪುರಸ್ಕರಿಸಲಾಗುವುದು. ಆದ್ದರಿಂದ ಬ್ಯಾಂಕಿನ ಸದಸ್ಯರು ದಿನಾಂಕ 10.08.2025 ರೊಳಗೆ ಈ ಪುರಸ್ಕಾರಕ್ಕೆ ಅರ್ಹರಾದಂತಹ ತಮ್ಮ ಮಕ್ಕಳ ದಾಖಲೆಗಳನ್ನು ನೀಡಬೇಕೆಂದು ಕೋರುತ್ತೇವೆ. ಅರ್ಜಿಯನ್ನು ಬ್ಯಾಂಕಿನ ವ್ಯವಹಾರದ ಸಮಯದಲ್ಲಿ ಪಡೆಯಲು ಈ ಮೂಲಕ ಕೋರಿದೆ.

ಸ್ಥಳ: ಶಿವಮೊಗ್ಗ  
ದಿನಾಂಕ: 01.08.2025

ಕಾರ್ಯಕಾರಿ ಮಂಡಳಿಯ ಪರವಾಗಿ,  
ಕೆ.ಎಂ. ಮನೋಜ್ ಕುಮಾರ್  
ಮುಖ್ಯಕಾರ್ಯನಿರ್ವಹಣಾಧಿಕಾರಿ

## ಸಹಕಾರ ನಿಮ್ಮದು - ಸೇವೆ ನಮ್ಮದು

ಲೇವಣಿಗಳ ಮೇಲೆ ಕೊಡುವ ಆಕರ್ಷಕ ಬಡ್ಡಿ ದರಗಳು

1. ಉಳಿತಾಯ ಲೇವಣಿ : 3.00%

2. ಪಿಗ್ಮಿ ಲೇವಣಿ

ಒಂದು ವರ್ಷಕ್ಕೆ ಮೇಲ್ಪಟ್ಟು : 2%

ಎರಡು ವರ್ಷಕ್ಕೆ ಮೇಲ್ಪಟ್ಟು : 3%

ಮೂರು ವರ್ಷಕ್ಕೆ ಮೇಲ್ಪಟ್ಟು : 4%

3. ರೆಕರಿಂಗ್ ಲೇವಣಿ, ವಾಯಿದೆ ಲೇವಣಿ ಮತ್ತು ಅಕ್ಷಯ ನಿಧಿ ಲೇವಣಿ :

(ವಿ. ಸೂ.: ರೆಕರಿಂಗ್ ಲೇವಣಿ ಯೋಜನೆಯಲ್ಲಿ ಕೇವಲ 5/- ರೂಗಳನ್ನು ಅಥವಾ ಇದರ ಗುಣಕ ಮೊತ್ತವನ್ನು ಲೇವಣಿ ಇಟ್ಟು ಪ್ರಾರಂಭಿಸಬೇಕು. ಪ್ರತಿ ತಿಂಗಳು ಅಷ್ಟೇ ಹಣವನ್ನು ಕನಿಷ್ಠ 12 ತಿಂಗಳಿಂದ ಗರಿಷ್ಠ 120 ತಿಂಗಳವರೆಗೆ ಇಡಬಹುದು.)

1. 15 ದಿವಸದಿಂದ 90 ದಿವಸಗಳವರೆಗೆ : ಶೇ 4.00%

2. 91 ದಿವಸದಿಂದ 180 ದಿವಸಗಳವರೆಗೆ : ಶೇ 5.00%

3. 181 ದಿವಸದಿಂದ 1 ವರ್ಷದವರೆಗೆ : ಶೇ 6.50%

4. 12 ತಿಂಗಳು ಮೇಲ್ಪಟ್ಟು 3 ವರ್ಷದವರೆಗೆ : ಶೇ 7.50%

5. 3 ವರ್ಷ ಮೇಲ್ಪಟ್ಟು 5 ವರ್ಷದವರೆಗೆ : ಶೇ 7.75%

6. 5 ವರ್ಷ ಮೇಲ್ಪಟ್ಟು 120 ತಿಂಗಳವರೆಗೆ : ಶೇ 8.00%

ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟು) 0.5% ಹೆಚ್ಚಿನ ಬಡ್ಡಿ ನೀಡಲಾಗುವುದು.

(ಲೇವಣಿದಾರರು ತಮ್ಮ ಲೇವಣಿ ಮುಕ್ತಾಯದ 15 ದಿವಸದೊಳಗೆ ನವೀಕರಿಸಲು ಸೂಚಿಸಿದೆ)

4. 1. ಬಂಗಾರ ಸಾಲ : ಶೇ 9.25%

2. ಜಾಮೀನು/ವ್ಯವಹಾರ ಸಾಲ : ಶೇ 16%

2. ಸ್ಥಿರ ಸ್ವತ್ತು ಆಧಾರ ಸಾಲಗಳು ಮತ್ತು ವಾಹನ ಸಾಲ ಮನೆ ಖರೀದಿ ಸಾಲಗಳಿಗೆ ಬಡ್ಡಿದರವನ್ನು ಸದಸ್ಯರ ಸಿಬಿಲ್ ಅಂಕವನ್ನು ಆಧರಿಸಿ

ಶೇ 10% ರಿಂದ 11.75% ರವರೆಗೆ ಇರುತ್ತದೆ.

### : ವೈಶಿಷ್ಟ್ಯಗಳು :

1. ಈ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಕ್ಷೆಗೆ ಒಳಪಟ್ಟಿರುತ್ತದೆ.

2. ನಿಮ್ಮ ಲೇವಣಿಗೆ ರೂ. 5,00,000/- ದ ವರೆಗೆ ವಿಮೆ ಭದ್ರತೆ ಇರುತ್ತದೆ.

3. ಕ್ಷೇಮಾಭಿವೃದ್ಧಿ ಸೌಲಭ್ಯ ಹೊಂದಿದ 'ಎ' ತರಗತಿ ಸದಸ್ಯರಿಗೆ 25,000/-ರೂ. ಗಳ ಅಪಘಾತ ವಿಮೆ.

4. ಇ- ಸ್ಟಾಂಪಿಂಗ್ ವ್ಯವಸ್ಥೆ.

5. ಆರ್.ಟಿ.ಬಿ.ಎಸ್. ಮತ್ತು ನೆಫ್ಟ್ ಸೌಲಭ್ಯ.

6. ಸೇಫ್ ಡಿಪಾಜಿಟ್ ಲಾಕರ್ ಸೌಲಭ್ಯ.

ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ವ್ಯವಹಾರದ ವೇಳೆಯಲ್ಲಿ ವಿಚಾರಿಸಿ.

ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ವ್ಯವಹಾರದ ವೇಳೆಯಲ್ಲಿ ವಿಚಾರಿಸಿ.

ವಿಶೇಷ ಸೂಚನೆ: 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 10-08-2025



ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿ., ಕೋಟಿ ರಸ್ತೆ, ಶಿವಮೊಗ್ಗ

## ನೂತನ ಸ್ವಂತ ಶಾಖಾ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭ

ದಿನಾಂಕ: 25-08-2025, ಸೋಮವಾರ

ಸಮಯ: ಬೆಳಿಗ್ಗೆ 10 ಗಂಟೆಗೆ

ಸ್ಥಳ: ಶಿವಮೊಗ್ಗ ಆಪ್ತಿಕಲ್ಸ್ ಎದುರು, ಎಲ್‌ಎಲ್‌ಆರ್ ರಸ್ತೆ, ಶಿವಮೊಗ್ಗ

ಶಾಖಾ ಕಟ್ಟಡದ ಉದ್ಘಾಟನೆ:

**ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ**

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

ಲಾಕರ್ ರೂಮ್ ಮತ್ತು ಸ್ಟಾಂಗ್ ರೂಮ್ ಉದ್ಘಾಟನೆ:

**ಸನ್ಮಾನ್ಯ ಶ್ರೀ ಕೆ.ಎಸ್. ಕೇಶವರಪ್ಪ**

ಮಾಜಿ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಕೌಂಟರ್‌ಗಳ ಉದ್ಘಾಟನೆ:

**ಸನ್ಮಾನ್ಯ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ)**

ಶಾಸಕರು, ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ

ವಿಶೇಷ ಆಹ್ವಾನಿತರು:

**ಸನ್ಮಾನ್ಯ ಶ್ರೀ ಆರ್. ಎಂ. ಮಂಜುನಾಥ ಗೌಡ**

ಅಧ್ಯಕ್ಷರು, ಎಸ್‌ಡಿಸಿಬಿ ಹಾಗೂ ಅಧ್ಯಕ್ಷರು, ಎಂಎಡಿಬಿ, ಶಿವಮೊಗ್ಗ

**ಸನ್ಮಾನ್ಯ ಶ್ರೀ ಎಸ್.ಕೆ. ಮಲಿಯಪ್ಪ**

ಉಪಾಧ್ಯಕ್ಷರು, ಎಸ್‌ಡಿಸಿಬಿ, ಮಾಜಿ ಅಧ್ಯಕ್ಷರು, ಶಿವಮೊಗ್ಗ ಮಹಾನಗರ ಪಾಲಿಕೆ

ಅಧ್ಯಕ್ಷತೆ:

**ಸನ್ಮಾನ್ಯ ಶ್ರೀ ಜಿ. ರಾಜು**

ಅಧ್ಯಕ್ಷರು, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿ., ಶಿವಮೊಗ್ಗ

ತಮ್ಮನ್ನು ಆದರದಿಂದ ಆಮಂತ್ರಿಸುವವರು:

ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ನಿರ್ದೇಶಕರು

ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು